

ಗ್ರಾಹಕ ಶಿಕ್ಷಣ ಕೈಪಿಡಿ

- “ಉಳಿತಾಯ ಖಾತೆ” ಎಂದರೆ ಆರ್‌ಬಿಐನಿಂದ ವಿಶೇಷವಾಗಿ ಅನುಮತಿಸಲ್ಪಟ್ಟ ಉಳಿತಾಯ ಖಾತೆ ತೆರೆಯಲು ಅರ್ಹರಾದ ವ್ಯಕ್ತಿಗಳು/ಸಂಸ್ಥೆಗಳಿಗೆ ಕಾರ್ಯನಿರ್ವಹಿಸುವ ಬ್ಯಾಂಕಿಂಗ್ ಖಾತೆಯಾಗಿದೆ. ಕೆಲವು ಲಾಭರಹಿತ ಯೋಗಕ್ಷೇಮ ಸಂಸ್ಥೆಗಳೂ ಸಹ ಬ್ಯಾಂಕ್‌ನೊಂದಿಗೆ ಉಳಿತಾಯ ಖಾತೆ ತೆರೆಯಲು ಅನುಮತಿಯನ್ನು ಪಡೆದಿವೆ. ಆರ್ ಬಿ ಐ ನಿಂದ ಸೂಚಿಸಲ್ಪಟ್ಟ ದರದಲ್ಲಿ ಉಳಿತಾಯ ಖಾತೆಯಲ್ಲಿನ ಶಿಲ್ಕುಗಳ ಮೇಲೆ ಬಡ್ಡಿ ಪಾವತಿಸಲಾಗುತ್ತದೆ. ಇತರವುಗಳಲ್ಲಿ ನಿವಾಸಿ ಮತ್ತು ಅನಿವಾಸಿ ಭಾರತೀಯ ಪ್ರಜೆಗಳು, ಟ್ರಸ್ಟ್‌ಗಳು, ಸಮಾಜಗಳು, ಕಂಪನಿ ಕಾಯ್ದೆ ಭಾಗ 25 ರ ಅಡಿಯಲ್ಲಿ ನೋಂದಾಯಿತವಾದ ಕಂಪನಿಗಳು ಉಳಿತಾಯ ಖಾತೆ ತೆರೆಯಲು ಅರ್ಹವಾದ ಸಂಸ್ಥೆಗಳಾಗಿವೆ. ಕೆಲವು ಸರ್ಕಾರೀ ಸಂಸ್ಥೆಗಳೂ ಸಹ ಆರ್‌ಬಿಐನಿಂದ ಕಾಲಕಾಲಕ್ಕೆ ಸೂಚಿಸಲ್ಪಡುವ ನಿರ್ದಿಷ್ಟನಿಬಂಧನೆಗಳನ್ನು ಸಂಧಿಸಿದಲ್ಲಿ ಉಳಿತಾಯ ಖಾತೆ ತೆರೆಯಲು ಅನುಮತಿ ಹೊಂದಿವೆ.
- “ಚಾಲ್ತಿ ಖಾತೆ” ಎನ್ನುವುದು ಕಾರ್ಯನಿರ್ವಹಣೆಯ ಬ್ಯಾಂಕಿಂಗ್ ಖಾತೆಯಾಗಿದ್ದು ಎಲ್ಲಾ ಸಂಸ್ಥೆಗಳೂ ಸಹ ಬ್ಯಾಂಕ್ ಖಾತೆ ತೆರೆಯಲು ಮತ್ತು ಕಾರ್ಯ ನಿರ್ವಹಿಸಲು ಅರ್ಹವಾಗಿರುತ್ತವೆ. ಆರ್‌ಬಿಐನಿಂದ ಸೂಚಿಸಲ್ಪಟ್ಟಂತೆ ಚಾಲ್ತಿ ಖಾತೆಯಲ್ಲಿನ ಶಿಲ್ಕುಗಳಿಗೆ ಯಾವುದೇ ಬಡ್ಡಿಪಾವತಿಸುವುದಿಲ್ಲ.
- “ಸ್ಥಿರ ರೇವಣಿ” ಎಂದರೆ ನಿಗದಿತ ಅವಧಿಗೆ ಬ್ಯಾಂಕ್‌ನಿಂದ ಸ್ವೀಕರಿಸಲ್ಪಡುವ ರೇವಣಿ. ರೇವಣಿ ಇಡುವ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ದರದ ನಿಶ್ಚಿತ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಸ್ಥಿರ ರೇವಣಿಗಳು ತ್ರೈಮಾಸಿಕ ಪಾವತಿ ರೇವಣಿ, ಮಾಸಿಕ ಪಾವತಿ ರೇವಣಿ, ಮತ್ತು ಸಂಚಿತ ರೇವಣಿಗಳಂತಹ ರೇವಣಿಗಳನ್ನು ಹೊಂದಿದೆ. ಕಾನೂನು ಅಥವಾ ಶಾಸನಬದ್ಧ ಸಾಂಸ್ಥಿಕ ಮಾರ್ಗದರ್ಶನಗಳಿಂದ ನಿರ್ಬಂಧಿಸಲ್ಪಟ್ಟುದರ ಹೊರತಾಗಿ ಎಲ್ಲಾ ಸಂಸ್ಥೆಗಳೂ ಸ್ಥಿರ ರೇವಣಿ ಖಾತೆ ತೆರೆಯಲು ಅರ್ಹವಾಗಿವೆ.
- “ಆವರ್ತನ ರೇವಣಿ” ಎನ್ನುವುದು ನಿಯಮಿತ ಆದಾಯ ಬರುವ ವ್ಯಕ್ತಿಗಳು ತಮ್ಮ ಆವರ್ತನ ರೇವಣಿ ಖಾತೆಗೆ ಪ್ರತೀ ತಿಂಗಳೂ ನಿಗದಿತ ಮೊಬಲಗನ್ನು ರೇವಣಿ ಮಾಡಿ, ಸ್ಥಿರ ರೇವಣಿಗೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನು ಪಡೆಯಲು ನೆರವಾಗುತ್ತದೆ. ಇದನ್ನು ಮಾಸಿಕ ಕಂತಿನಲ್ಲಿ ಉದಾ., ಪ್ರತೀ ತಿಂಗಳೂ ರೂ. 1000 ದಂತಹ ನಿರ್ದಿಷ್ಟ ಮೊಬಲಗನ್ನು ಸ್ಥಿರ ರೇವಣಿಯಂತೆಯೇ ಮಾಡಬಹುದು. ಈ ರೇವಣಿ ಪ್ರತೀ ತಿಂಗಳೂ ಪಾವತಿಸಲಾದ ಎಲ್ಲಾ ಕಂತುಗಳೊಂದಿಗೆ ಭವಿಷ್ಯದಲ್ಲಿ ನಿಗದಿತ ದಿನಾಂಕದಂದು ಪೂರ್ಣಗೊಳ್ಳುತ್ತದೆ. ಆದ್ದರಿಂದ, ಆವರ್ತನ ರೇವಣಿ ಯೋಜನೆ ನಿಗದಿತ ಅವಧಿಯವರೆಗೆ ನಿಗದಿತ ಮೊಬಲಗನ್ನು ಪ್ರತೀ ತಿಂಗಳೂ ನಿಯಮಿತವಾಗಿ ಪಾವತಿಸಿ ಗ್ರಾಹಕರು ತಮ್ಮ ಉಳಿತಾಯವನ್ನು ಹೆಚ್ಚಿಸುವ ಅವಕಾಶವನ್ನು ನೀಡುತ್ತದೆ.
- ತನ್ನ ಆರ್ಥಿಕ ಅಳವಡಿಕೆಯ ಆರಂಭದ ಭಾಗವಾಗಿ, ನಮ್ಮ ಬ್ಯಾಂಕ್ ತನ್ನ ಎಲ್ಲಾ ಶಾಖೆಗಳಲ್ಲಿ ಆರ್‌ಬಿಐನಿಂದ ನೀಡಲ್ಪಟ್ಟ “ಆರ್ಥಿಕ ಅಳವಡಿಕೆ - ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶ” ಎನ್ನುವ ಮಾರ್ಗದರ್ಶನದಲ್ಲಿ ಮೂಲ ಉಳಿತಾಯ ಬ್ಯಾಂಕ್ ರೇವಣಿ ಖಾತೆ (ಬಿಎಸ್‌ಬಿಡಿಎ) ಮತ್ತು “ಸಣ್ಣ ಖಾತೆಗಳನ್ನು” ನೀಡುತ್ತಿದೆ. ಹಾಗೂ ನಿಬಂಧನೆಗಳ ಪ್ರಕಾರ, ಬಿಎಸ್‌ಬಿಡಿಎ ಮತ್ತು ಸಣ್ಣ ಖಾತೆಗಳ ಪ್ರಮುಖ ಲಕ್ಷಣಗಳನ್ನು ಕೆಳಗೆ ನೀಡಲಾಗಿದೆ:

ಮಾನದಂಡಗಳು	ಬಿಎಸ್‌ಬಿಡಿಎ	ಸಣ್ಣ ಖಾತೆ
ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ ಎನ್ನುವುದರ ಅಗತ್ಯತೆಗಳು	<ul style="list-style-type: none"> • ಪೂರ್ಣ ಕೆ ವೈ ಸಿ 	<ul style="list-style-type: none"> • ಸಡಿಲಿಸಲಾದ ಕೆ ವೈ ಸಿ
ಲಕ್ಷಣಗಳು	<ul style="list-style-type: none"> • ಯಾವುದೇ ಕನಿಷ್ಠ ಶಿಲ್ಕಿನ ಅಗತ್ಯವಿಲ್ಲ • ನಗದು ರೇವಣಿ - ಮೂಲ ಉಳಿತಾಯ ಖಾತೆಗೆ ಒಂದು ತಿಂಗಳಲ್ಲಿ ಅನುಮತಿಸಲಾದ ರೇವಣಿಗಳ ಸಂಖ್ಯೆ ಮತ್ತು ಮೌಲ್ಯಕ್ಕೆ ಯಾವುದೇ ಮಿತಿಯಿಲ್ಲ • ರುಪೇ ಡೆಬಿಟ್ ಕಾರ್ಡ್ ವಾರ್ಷಿಕ ಶುಲ್ಕ - ಏನೂ ಇಲ್ಲ • ತಿಂಗಳಲ್ಲಿ ಶಾಖೆಯಿಂದ 5 ಉಚಿತ ನಗದು ಹಿಂಪಡೆಯುವಿಕೆಗಳು • ಒಂದು ತಿಂಗಳಲ್ಲಿ ಕೋಟಕ್ ಮತ್ತು ಕೋಟಕ್ ಹೊರತಾದ ಎಟಿಎಂಗಳಲ್ಲಿ 5 ಉಚಿತ ವಹಿವಾಟುಗಳು • ಉಚಿತ - ಒಂದು ಹಣಕಾಸು ವರ್ಷದಲ್ಲಿ 5 ಹಾಳೆಗಳ ಒಂದು ಚೆಕ್ ಪುಸ್ತಕ • ಉಚಿತ ಫೋನ್ ಬ್ಯಾಂಕಿಂಗ್ • ನಿಧಿ ವರ್ಗಾವಣೆ (ನೆಟ್ ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್ ಮೂಲಕ) - ಉಚಿತ 	<ul style="list-style-type: none"> • ಯಾವುದೇ ಕನಿಷ್ಠ ಶಿಲ್ಕಿನ ಅಗತ್ಯವಿಲ್ಲ • ಆರ್ಥಿಕ ವರ್ಷದಲ್ಲಿ ರೂ. 1 ಲಕ್ಷ ಮಿತಿಯೊಳಗಿನ ವಹಿವಾಟಿನ ಸಂಖ್ಯೆಗಳಿಗೆ ನಗದು ರೇವಣಿ ಅನಿಯಮಿತವಾಗಿ ಉಚಿತವಾಗಿದೆ. • ರುಪೇ ಡೆಬಿಟ್ ಕಾರ್ಡ್ ವಾರ್ಷಿಕ ಶುಲ್ಕ - ಏನೂ ಇಲ್ಲ • ತಿಂಗಳಿಗೆ ಶಾಖೆಯಲ್ಲಿ 4 ಉಚಿತ ನಗದು ಹಿಂಪಡೆಯುವಿಕೆಗಳು. • ಒಂದು ತಿಂಗಳಲ್ಲಿ ಕೋಟಕ್ ಮತ್ತು ಕೋಟಕ್ ಹೊರತಾದ ಎಟಿಎಂಗಳಲ್ಲಿ 5 ಉಚಿತ ವಹಿವಾಟುಗಳು • ಉಚಿತ - ಒಂದು ಹಣಕಾಸು ವರ್ಷದಲ್ಲಿ 5 ಹಾಳೆಗಳ ಒಂದು ಚೆಕ್ ಪುಸ್ತಕ • ಫೋನ್ ಬ್ಯಾಂಕಿಂಗ್ ಲಭ್ಯವಿಲ್ಲ • ಮೊಬೈಲ್ ಬ್ಯಾಂಕಿಂಗ್ ಲಭ್ಯವಿಲ್ಲ

<p>ನಿಬಂಧನೆಗಳು/ ಪರಿಮಿತಿಗಳು</p>	<ul style="list-style-type: none"> • ಬಿ ಎಸ್ ಬಿ ಡಿ ಎ ಗ್ರಾಹಕರು ರುಪೇ ಡೆಬಿಟ್ ಕಾರ್ಡ್‌ಗೆ ಮಾತ್ರ ಅರ್ಹರಾಗಿರುತ್ತಾರೆ. • ಇತರೆ ಉಳಿತಾಯ ಖಾತೆಗಳ ಅಡಿಯಲ್ಲಿನ ಎಲ್ಲಾ ವಹಿವಾಟುಗಳನ್ನೂ ಅನುಮತಿಸಲಾಗುತ್ತದೆ. • ಬಿ ಎಸ್ ಬಿ ಡಿ ಎ ಹೋಲ್ಡರ್ ಒಂದೇ ಬಾರಿಗೆ ಬ್ಯಾಂಕ್‌ನಲ್ಲಿ ಮತ್ತೊಂದು ಉಳಿತಾಯ ಖಾತೆ ತೆರೆಯುವಂತಿಲ್ಲ; ಅದಾಗ್ಯೂ ಸಾಮಾನ್ಯ ಉಳಿತಾಯ ಖಾತೆಗೆ ಬದಲಾಗಬಹುದಾಗಿದೆ. • ಪ್ರಸ್ತುತ ಉಳಿತಾಯ ಖಾತೆದಾರ ಬಿ ಎಸ್ ಬಿ ಡಿ ಎ ತೆರದಲ್ಲಿ ಆಗ ಬಿ ಎಸ್ ಬಿ ಡಿ ಎ ತೆರದ 30 ದಿನಗಳೊಳಗೆ ಚಾಲ್ತಿಯಲ್ಲಿರುವ ಉಳಿತಾಯ ಖಾತೆಯನ್ನು ಮುಕ್ತಾಯಗೊಳಿಸಬೇಕು. 	<ul style="list-style-type: none"> • ಸಣ್ಣ ಖಾತೆ ಗ್ರಾಹಕರು ರುಪೇ ಡೆಬಿಟ್ ಕಾರ್ಡ್‌ಗೆ ಮಾತ್ರ ಅರ್ಹರಾಗಿರುತ್ತಾರೆ. • ಆರ್ಥಿಕ ವರ್ಷದಲ್ಲಿನ ಎಲ್ಲಾ ಕ್ರೆಡಿಟ್‌ಗಳ ಒಟ್ಟು ಮೊತ್ತ ರೂ. 100,000 ಮೀರುವಂತಿಲ್ಲ. • ಖಾತೆಯಲ್ಲಿನ ಶಿಲ್ಕು ರೂ. 50,000 ಮೀರುವಂತಿಲ್ಲ. • ತಿಂಗಳಲ್ಲಿನ ಎಲ್ಲಾ ಡೆಬಿಟ್‌ಗಳ ಮೊತ್ತ ರೂ. 10,000 ಮೀರುವಂತಿಲ್ಲ. • ರೂ.10,000 ಕ್ಕಿಂತ ಹೆಚ್ಚಿನ ಚೆಕ್ ಗಳನ್ನು ತಿರಸ್ಕರಿಸಲಾಗುತ್ತದೆ ಮತ್ತು ಹಿಂತಿರುಗಿಸಲಾಗುತ್ತದೆ. • ವಿದೇಶೀ ನಗದು ವಹಿವಾಟಿಗೆ ಅನುಮತಿಯಿಲ್ಲ. • ಸಣ್ಣ ಖಾತೆದಾರರು ಒಂದೇ ಬಾರಿಗೆ ಬ್ಯಾಂಕ್‌ನಲ್ಲಿ ಹೆಚ್ಚುವರಿ ಮತ್ತೊಂದು ಉಳಿತಾಯ ಖಾತೆ ತೆರೆಯುವಂತಿಲ್ಲ; ಅದಾಗ್ಯೂ, ಕೆ ವೈ ಸಿ ಅಗತ್ಯತೆಗಳನ್ನು ಪೂರೈಗೊಳಿಸಿ ಬಿ ಎಸ್ ಬಿ ಡಿ ಎ/ಇತರೆ ಉಳಿತಾಯ ಖಾತೆಯ ವಿಧವನ್ನು ತೆರೆಯಬಹುದು. • ಪ್ರಸ್ತುತ ಉಳಿತಾಯ ಖಾತೆದಾರರು ಸಣ್ಣ ಖಾತೆಯನ್ನು ತೆರದಲ್ಲಿ ಆಗ ಸಣ್ಣ ಖಾತೆ ತೆರದ 30 ದಿನಗಳೊಳಗೆ ಚಾಲ್ತಿಯಲ್ಲಿರುವ ಖಾತೆಯನ್ನು ಸಮಾಪ್ತಿಗೊಳಿಸಬೇಕು.
-----------------------------------	--	---

- ಆಟಿಸಂ, ಮೆದುಳಿನ ಪಾಲ್ಸಿ, ಮಾನಸಿಕ ಸಮಸ್ಯೆ ಮತ್ತು ಬಹು ನ್ಯೂನತೆಗಳಿರುವ ವ್ಯಕ್ತಿಗಳ ಖಾತೆಯನ್ನು ಸಹ ಕಾನೂನುಬದ್ಧ ಪಾಲಕ ಪ್ರಮಾಣಪತ್ರದ ಆಧಾರದ ಮೇಲೆ ತೆರೆಯುತ್ತದೆ. ಈ ಪ್ರಮಾಣಪತ್ರವನ್ನು ಮಾನಸಿಕ ಆರೋಗ್ಯ ಕಾಯ್ದೆ 1987ರ ಅಡಿಯಲ್ಲಿ ಜಿಲ್ಲಾ ನ್ಯಾಯಾಲಯದಿಂದ ಅಥವಾ 1999 ರ ಆಟಿಸಂ, ಮೆದುಳಿನ ಪಾಲ್ಸಿ, ಮಾನಸಿಕ ಸಮಸ್ಯೆ ಮತ್ತು ಬಹು ನ್ಯೂನತಾ ರಾಷ್ಟ್ರೀಯ ಟ್ರಸ್ಟ್‌ನ ಕಾಯ್ದೆಯ ಅಡಿಯಲ್ಲಿ ಸ್ಥಳೀಯ ಮಟ್ಟದ ಸಮಿತಿಗಳಿಂದ ನೀಡಲ್ಪಟ್ಟಿರಬೇಕು. ಕಾನೂನುಬದ್ಧ ಪಾಲಕರು ಇಂತಹ ಖಾತೆ ತೆರೆಯಲು ಅಗತ್ಯವಾದ ಪ್ರಮಾಣಪತ್ರವನ್ನು ಪಡೆಯಲು ಸ್ಥಳೀಯ ಮಟ್ಟದ ಸಮಿತಿಯನ್ನು ಸಂಪರ್ಕಿಸಬೇಕು. ಸ್ಥಳೀಯ ಮಟ್ಟದ ಸಮಿತಿಯ ವಿಳಾಸವನ್ನು ರಾಷ್ಟ್ರೀಯ ಟ್ರಸ್ಟ್‌ನ ವೆಬ್ ಸೈಟ್‌ನಿಂದ (www.thenationaltrust.in) ಅಥವಾ ನಿಮ್ಮ ಹತ್ತಿರದ ಶಾಖೆಯಿಂದ ಪಡೆಯಬಹುದು. ಯಾವುದೇ ಕಾನೂನು ಪಾಲಕತ್ವದ ಪ್ರಮಾಣಪತ್ರವಿಲ್ಲದೇ ತೆರೆಯಲಾದ ಖಾತೆಗಳ ವ್ಯಕ್ತಿಗಳಿಗೆ ಆತ/ಆಕೆ, ಆತ/ಆಕೆಯ ಸ್ವಂತ ಹಣಕಾಸಿನ ವ್ಯವಹಾರ ನಿರ್ವಹಿಸಲು ಸಮರ್ಥನಿದ್ದಾನೆ/ಳೆ ಎಂದು ಸೂಚಿಸುವ ಖಚಿತತೆಯನ್ನು ಗ್ರಾಹಕನಿಂದ ಪಡೆಯಬೇಕು.
- ಮೇಲಿನ ಎಲ್ಲಾ ಖಾತೆಗಳ ವಿವರಗಳು ನಮ್ಮ ಶಾಖೆಗಳಲ್ಲಿ ಲಭ್ಯವಿದೆ ಮತ್ತು ಇವುಗಳನ್ನು ನಮ್ಮ ಬ್ಯಾಂಕ್‌ನ ವೆಬ್ ಸೈಟ್‌ನಲ್ಲಿ ಹಾಕಲಾಗಿದೆ.
- ಯಾವುದೇ ರೇವಣಿ ಖಾತೆಯನ್ನು ತೆರೆಯುವ ಮೊದಲು ಬ್ಯಾಂಕ್ ಆರ್‌ಬಿ ಐನಿಂದ ನೀಡಲಾಗಿರುವ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆ ವೈ ಸಿ) ಮಾರ್ಗದರ್ಶನ ಅಥವಾ ಬ್ಯಾಂಕ್‌ನಿಂದ ಅನುಸರಿಸಲಾಗುವ ಇಂತಹ ಇತರ ವಿಧಾನ ಅಥವಾ ಪ್ರಕ್ರಿಯೆಗಳ ಪ್ರಕಾರ ಉಳಿದ ಪ್ರಯತ್ನಗಳನ್ನು ನಡೆಸುತ್ತದೆ.
- ಖಾತೆ ತೆರೆಯುವ ಅರ್ಜಿಯನ್ನು ಬ್ಯಾಂಕ್‌ನಿಂದ ಉದ್ದೇಶಿತ ರೇವಣಿದಾರನಿಗೆ ನೀಡಲಾಗುತ್ತದೆ. ಬ್ಯಾಂಕ್ ಅಧಿಕಾರಿ ಪ್ರಕ್ರಿಯೆಗೆ ಸಂಬಂಧಿಸಿದ ವಿಧಾನಗಳನ್ನು ವಿವರಿಸುತ್ತಾರೆ ಹಾಗೂ ರೇವಣಿ ಖಾತೆ ತೆರೆಯಲು ಉದ್ದೇಶಿಸಿದ ವ್ಯಕ್ತಿಗೆ ಅಗತ್ಯ ಸ್ಪಷ್ಟೀಕರಣಗಳನ್ನು ನೀಡುತ್ತದೆ. ಖಾತೆ ತೆರೆಯುವ ಅರ್ಜಿಯನ್ನು ಉದ್ದೇಶಿತ ರೇವಣಿದಾರ ಪೂರ್ಣವಾಗಿ ಮತ್ತು ಸರಿಯಾಗಿ ಭರ್ತಿ ಮಾಡಬೇಕು.
- ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಯಂತಹ ರೇವಣಿ ಉತ್ಪನ್ನಗಳಿಗೆ, ನಿರ್ದಿಷ್ಟ ಸರಾಸರಿ ತೈಮಾಸಿಕ ಶಿಲ್ಕು (ಎ ಕ್ಯು ಬಿ)/ಸರಾಸರಿ ಮಾಸಿಕ ಶಿಲ್ಕು (ಎ ಎಂ ಬಿ) ಯ ಅಗತ್ಯವಿದ್ದು ಇದು ಖಾತೆ ತೆರೆಯುವ ವಿಧವನ್ನು ಅವಲಂಬಿಸಿದೆ, ಹಾಗೂ ಇದನ್ನು ಇಂತಹ ಖಾತೆ ತೆರೆಯಲು ನೀಡಲಾಗಿರುವ ನಿಯಮ ಮತ್ತು ನಿಬಂಧನೆಗಳ ಭಾಗವಾಗಿ ನಿರ್ವಹಿಸುವ ಅಗತ್ಯವಿದೆ. ಖಾತೆಯಲ್ಲಿ ನಿರ್ದಿಷ್ಟ ಎ ಕ್ಯು ಬಿ/ ಎ ಎಂ ಬಿಯನ್ನು ನಿರ್ವಹಿಸಲು ವಿಫಲರಾದಲ್ಲಿ ಖಾತೆಗೆ ನಿರ್ವಹಣಾ ರಹಿತ ಶುಲ್ಕವನ್ನು (ಎನ್ ಎಂ ಸಿ) ವಿಧಿಸಲಾಗುತ್ತದೆ.
- ಶುಲ್ಕ ನಿಗದಿಯ ಕುರಿತು ಬ್ಯಾಂಕ್ ವೆಬ್ ಸೈಟ್‌ನಲ್ಲಿ (www.Kotak.bank.in) ನಲ್ಲಿ ನೀಡಲಾಗಿದೆ ಹಾಗೂ ಇದನ್ನು ಶಾಖೆಯ ಸ್ಥಳದಲ್ಲಿ ಪ್ರದರ್ಶಿಸಲಾಗಿದೆ.
- ಉಳಿತಾಯ ಬ್ಯಾಂಕ್ ಖಾತೆಯನ್ನು ಅರ್ಹ ವ್ಯಕ್ತಿ/ವ್ಯಕ್ತಿಗಳು ಮತ್ತು ನಿರ್ದಿಷ್ಟ ಸಂಸ್ಥೆಗಳು/ಏಜೆನ್ಸಿಗಳು ತೆರೆಯಬಹುದಾಗಿದೆ (ಕಾಲಕಾಲಕ್ಕೆ ಆರ್‌ಬಿ ಐ ನಿಂದ ನೀಡಲಾಗುವ ನಿಬಂಧನೆಗಳನ್ನು ತೃಪ್ತಿಕರವಾಗಿ ಪೂರೈಸುವುದಕ್ಕೆ ಒಳಗೊಂಡಿದೆ)
- ಚಾಲ್ತಿ ಖಾತೆಯನ್ನು ವ್ಯಕ್ತಿಗಳು/ಪಾಲುದಾರಿಕಾ ಸಂಸ್ಥೆಗಳು/ಖಾಸಗಿ ಮತ್ತು ಸಾರ್ವಜನಿಕ ಲಿಮಿಟೆಡ್ ಕಂಪನಿಗಳು/ಹಿಂದೂ ಅವಿಭಜಿತ ಕುಟುಂಬ (ಹೆಚ್ ಯು ಎಫ್)/ನಿರ್ದಿಷ್ಟ ಸಂಘಗಳು/ಸಮಾಜಗಳು/ಟ್ರಸ್ಟ್‌ಗಳು ಇತ್ಯಾದಿ ತೆರೆಯಬಹುದಾಗಿದೆ.

- ಸ್ಥಿರ ರೇವಣಿ ಖಾತೆಗಳನ್ನು ವ್ಯಕ್ತಿಗಳು/ ಪಾಲುದಾರಿಕಾ ಸಂಸ್ಥೆಗಳು/ಖಾಸಗಿ ಮತ್ತು ಸಾರ್ವಜನಿಕ ಲಿಮಿಟೆಡ್ ಕಂಪನಿಗಳು/ಹೆಚ್ ಯು ಎಫ್/ ನಿರ್ದಿಷ್ಟಸಂಘಗಳು/ಸಮಾಜಗಳು/ಟ್ರಸ್ಟ್‌ಗಳು ಇತ್ಯಾದಿ ತೆರೆಯಬಹುದಾಗಿದೆ.
- ರೇವಣಿ ಖಾತೆ ತೆರೆಯುವಾಗ ಬಾಕಿ ಪ್ರಯತ್ನಗಳ ಪ್ರಕ್ರಿಯೆಗಳು ವ್ಯಕ್ತಿಯ ಗುರುತು, ವಿಳಾಸ ದೃಢೀಕರಣ, ವ್ಯಕ್ತಿಯ ಉದ್ಯೋಗದ ಕುರಿತು ತೃಪ್ತಿ/ಚಟುವಟಿಕೆಯ ಮಟ್ಟ, ಆದಾಯದ ಮೂಲ ಇತ್ಯಾದಿಗಳ ತೃಪ್ತಿಕರ ನಡವಳಿಕೆಗಳನ್ನು ಹೊಂದಿದೆ. ಬ್ಯಾಂಕ್‌ಗೆ ಉದ್ದೇಶಿತ ರೇವಣಿದಾರನು ಬ್ಯಾಂಕ್‌ನಿಂದ ಸ್ವೀಕಾರಾರ್ಹವಾಗುವ ವ್ಯಕ್ತಿಯಿಂದ ಪರಿಚಯವನ್ನು ಪಡೆಯುವ ಅಗತ್ಯವಿದೆ. ಬಾಕಿ ಪ್ರಯತ್ನದ ಪ್ರಕ್ರಿಯೆಯ ಭಾಗವಾಗಿ ಬ್ಯಾಂಕ್‌ಗೆ ಖಾತೆ ತೆರೆಯುತ್ತಿರುವ/ನಿರ್ವಹಿಸುತ್ತಿರುವ ವ್ಯಕ್ತಿ/ವ್ಯಕ್ತಿಗಳ ಇತ್ತೀಚಿನ ಭಾವಚಿತ್ರದ ಅಗತ್ಯವಿದೆ.
- ಬಾಕಿ ಪ್ರಯತ್ನಗಳ ಅಗತ್ಯತೆಯೊಂದಿಗೆ, ಕೆ ವೈ ಸಿ ನಿಯಮದ ಅಡಿಯಲ್ಲಿ ಬ್ಯಾಂಕ್‌ಗೆ ಶಾಶ್ವತ ಖಾತೆ ಸಂಖ್ಯೆ (PAN) ಅಥವಾ ಆದಾಯ ತೆರಿಗೆ ಕಾರ್ಯ/ನಿಯಮಗಳ ಅಡಿಯಲ್ಲಿ ನೀಡಲಾಗಿರುವ ಅರ್ಜಿ ಸಂ. 60 ರ ಪರ್ಯಾಯ ಘೋಷಣೆಯ ಅಗತ್ಯವಿದೆ.
- ಆರ್ ಬಿ ಐ ನಿಂದ ಸೂಚಿಸಲ್ಪಟ್ಟಂತೆ ಪ್ರಸ್ತುತ ಗ್ರಾಹಕನ ವಿವರಗಳನ್ನು ಪರಿಶೀಲಿಸುವಾಗ ಮಧ್ಯಂತರ ಅವಧಿಯಲ್ಲಿ ಬ್ಯಾಂಕ್ ಹೊಸ ಅಥವಾ ಹೆಚ್ಚುವರಿ ಕೆ ವೈ ಸಿ ದಾಖಲಾತಿಗಳನ್ನು ನೀಡುತ್ತಿರುತ್ತದೆ.

ಒಬ್ಬರಿಂದ ನಿರ್ವಹಿಸುವ ಖಾತೆ

ಇಂತಹ ರೇವಣಿ ಖಾತೆಗಳನ್ನು 18 ವರ್ಷ ಮೇಲ್ಪಟ್ಟ ಒಬ್ಬನೇ ವ್ಯಕ್ತಿ ತೆರೆಯುತ್ತಾನೆ ಮತ್ತು ನಿರ್ವಹಿಸುತ್ತಾನೆ.

ಜಂಟಿ ಖಾತೆ

ಇಂತಹ ರೇವಣಿಯನ್ನು ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ತಮ್ಮದೇ ಹೆಸರಿನಲ್ಲಿ ತೆರೆಯುವ ಖಾತೆಗೆ ಜಂಟಿ ಖಾತೆ ಎಂದು ಹೇಳಲಾಗುತ್ತದೆ.

ಜಂಟಿ ಖಾತೆಯ ಕಾರ್ಯನಿರ್ವಹಣೆ

ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳಿಂದ ತೆರೆಯುವ ಜಂಟಿ ಖಾತೆಯನ್ನು ಕೆಳಗಿನ ವಿಧಾನಗಳಲ್ಲಿ ನಿರ್ವಹಿಸಬಹುದು

ಯಾರಾದರೂ ಅಥವಾ ಜೀವಿಸಿರುವವರು

ಈ ವಿಧಾನದಲ್ಲಿ ಇಬ್ಬರು ವ್ಯಕ್ತಿಗಳು ಖಾತೆಯನ್ನು ನಿರ್ವಹಿಸಬಹುದಾಗಿದೆ. ಈ ವಿಧಾನದಲ್ಲಿ ಖಾತೆಯನ್ನು ಖಾತೆದಾರರಲ್ಲಿ ಯಾರಾದರೂ ಒಬ್ಬರು ಅಥವಾ ಜೀವಿಸುವವರು ನಿರ್ವಹಿಸಬಹುದು (ಯಾವುದೇ ಖಾತೆದಾರರಲ್ಲಿ ಒಬ್ಬರ ಮರಣದ ಸಂದರ್ಭದಲ್ಲಿ ಅಥವಾ ಮಾನಸಿಕ ಅಸ್ವಸ್ಥತೆಯಿದ್ದ ಸಂದರ್ಭದಲ್ಲಿ)

ಯಾರಾದರೂ ಒಬ್ಬರು ಅಥವಾ ಜೀವಿತ ವ್ಯಕ್ತಿ

ಈ ವಿಧಾನದಲ್ಲಿ ಖಾತೆಯನ್ನು ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ನಿರ್ವಹಿಸಬಹುದಾಗಿದೆ. ಈ ವಿಧಾನದಲ್ಲಿ ಖಾತೆಯನ್ನು ಖಾತೆದಾರರಲ್ಲಿ ಒಬ್ಬರು ಅಥವಾ ಜೀವಿಸಿದ ವ್ಯಕ್ತಿ (ಗಳು) ನಿರ್ವಹಿಸಬಹುದಾಗಿದೆ (ಖಾತೆದಾರರಲ್ಲಿ ಒಬ್ಬರ ಮರಣ ಅಥವಾ ಮಾನಸಿಕ ಅಸ್ವಸ್ಥತೆಯ ಸಂದರ್ಭದಲ್ಲಿ)

ಜಂಟಿಯಾಗಿ

ಈ ವಿಧಾನದಲ್ಲಿ ಖಾತೆಯನ್ನು ಸಹಿ ಮಾಡಿದ ಎಲ್ಲಾ ಖಾತೆದಾರರೂ ನಿರ್ವಹಿಸಬಹುದಾಗಿದೆ.

ಖಾತೆ ನಿರ್ವಹಣೆಯ ಕಡ್ಡಾಯವನ್ನು ಎಲ್ಲಾ ಖಾತೆದಾರರ ಒಪ್ಪಿಗೆಯೊಂದಿಗೆ ಮಾರ್ಪಡಿಸಬಹುದಾಗಿದೆ.

ಅಪ್ರಾಪ್ತರು ಉಳಿತಾಯ ಬ್ಯಾಂಕ್ ಖಾತೆಯನ್ನು ಸ್ವಾಭಾವಿಕ ಪಾಲಕರಿಂದ ತೆರೆಯಬಹುದು/ ಖಾತೆಯನ್ನು ಸ್ವಾಭಾವಿಕ ಪಾಲಕರು ನಿರ್ವಹಿಸಬಹುದು.

ಜಂಟಿ ಖಾತೆದಾರರು ಮೇಲಿನ ಖಾತೆಯಲ್ಲಿ ಲಿಲ್ಕು ವಿಲೇವಾರಿಗೆ ಕೆಳಗಿನ ಯಾವುದಾದರೂ ಒಂದನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ:

- ಯಾರಾದರೂ ಒಬ್ಬರು ಅಥವಾ ಜೀವಿತ ವ್ಯಕ್ತಿ ಖಾತೆಯು ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಎಂದರೆ, A ಹಾಗೂ B ನಿರ್ವಹಿಸುತ್ತಿದ್ದಲ್ಲಿ, ಯಾವುದೇ ಖಾತೆದಾರನ ಮರಣದ ಸಂದರ್ಭದಲ್ಲಿ ಅಂತಿಮ ಶಿಲ್ಕನ್ನು ಅನ್ವಯಿಸುವ ಬಡ್ಡಿಯೊಂದಿಗೆ, ಜೀವಿತ ವ್ಯಕ್ತಿಗೆ ಪಾವತಿಸಲಾಗುತ್ತದೆ.
- ಯಾರಾದರೂ ಒಬ್ಬರು ಅಥವಾ ಜೀವಿತ ವ್ಯಕ್ತಿ(ಗಳು): ಖಾತೆಯನ್ನು ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಎಂದರೆ A, B ಮತ್ತು C ನಿರ್ವಹಿಸುತ್ತಿದ್ದಲ್ಲಿ, ಯಾವುದೇ ಇಬ್ಬರು ಖಾತೆದಾರರು ಮರಣಿಸಿದ ಸಂದರ್ಭದಲ್ಲಿ ಅಂತಿಮ ಶಿಲ್ಕನ್ನು ಅನ್ವಯಿಸುವ ಬಡ್ಡಿಯೊಂದಿಗೆ, ಜೀವಿತ ವ್ಯಕ್ತಿಗೆ ನೀಡಲಾಗುತ್ತದೆ.
- ಮೊದಲ/ಜೀವಿತ ವ್ಯಕ್ತಿ: ಮೊದಲು ಹೆಸರಿಸಲಾದ ಖಾತೆದಾರನೊಬ್ಬನೇ ನಿರ್ವಹಿಸಬಹುದಾಗಿದ್ದು, ಹಣದ ಮೇಲೆ ಆತನಿಗೆ ಸಂಪೂರ್ಣ ಹಕ್ಕಿರುತ್ತದೆ. ಮೊದಲ ವ್ಯಕ್ತಿ ಮರಣಿಸಿದ ಸಂದರ್ಭದಲ್ಲಿ ಮಾತ್ರ ಜೀವಿತ ವ್ಯಕ್ತಿ ಹಕ್ಕುದಾರನಾಗುತ್ತಾನೆ.
- ಅಂತಿಮ/ಜೀವಿತ ವ್ಯಕ್ತಿ: ಅಂತಿಮವಾಗಿ ಹೆಸರಿಸಲಾದ ಖಾತೆದಾರನೊಬ್ಬನೇ ಖಾತೆಯನ್ನು ನಿರ್ವಹಿಸಬಹುದಾಗಿದ್ದು ಆತ ಹಣದ ಮೇಲೆ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾನೆ. ಅಂತಿಮವಾಗಿ ಹೆಸರಿಸಿದ ವ್ಯಕ್ತಿ ಮರಣಿಸಿದ ನಂತರವಷ್ಟೇ ಜೀವಿತ ವ್ಯಕ್ತಿ ಹಕ್ಕುದಾರನಾಗುತ್ತಾನೆ.

ಜಂಟಿ ಖಾತೆದಾರರಲ್ಲಿ ಹೆಸರು/ಗಳನ್ನು ಸೇರಿಸುವುದು ಅಥವಾ ಅಳಿಸುವುದು

ಎಲ್ಲಾ ಜಂಟಿ ಖಾತೆದಾರರ ಮನವಿಯ ಮೇರೆಗೆ ಬ್ಯಾಂಕ್ ಜಂಟಿ ಖಾತೆದಾರನಾಗಿ ಮತ್ತೊಬ್ಬ ವ್ಯಕ್ತಿಯ ಹೆಸರನ್ನು/ಗಳನ್ನು ಸೇರಿಸಲು ವ್ಯಕ್ತಿಗತ ರೇವಣಿದಾರ ಅನುಮತಿಸಿದಲ್ಲಿ ಅಥವಾ ಅದೇಶಿಸಿದ ಸಂದರ್ಭದಲ್ಲಿ ಸೇರಿಸಬಹುದಾಗಿದೆ/ಅಳಿಸಬಹುದಾಗಿದೆ.

ಅಪ್ರಾಪ್ತರ ಖಾತೆಗಳು

ಅಪ್ರಾಪ್ತನ ಹೆಸರಿನಲ್ಲಿ ಖಾತೆಯನ್ನು ಸ್ವಾಭಾವಿಕ ಪಾಲಕ ತೆರೆಯಬಹುದು ಮತ್ತು ನಿರ್ವಹಿಸಬಹುದಾಗಿದೆ. ಪ್ರಾಪ್ತ ವಯಸ್ಸಿನಾದ ನಂತರ, ಸೂಚಿತ ಅಪ್ರಾಪ್ತನು ಆತ/ಆಕೆಯ ಹೆಸರಿನಲ್ಲಿರುವ ಶಿಲ್ಕನ್ನು ಖಚಿತಪಡಿಸಬೇಕು ಮತ್ತು ಸ್ವಾಭಾವಿಕ ಪಾಲಕ/ಪಾಲಕ ಖಾತೆಯನ್ನು ನಿರ್ವಹಿಸುತ್ತಿದ್ದಲ್ಲಿ, ಸ್ವಾಭಾವಿಕ ಪಾಲಕನಿಂದ ಪೂರ್ಣವಾಗಿ ಪರಿಶೀಲಿಸಲ್ಪಟ್ಟ ಸೂಚಿತ ಅಪ್ರಾಪ್ತನ ಹೊಸ ಸಹಿಯನ್ನು ಪಡೆದು, ಅದನ್ನು ಪ್ರಾಪ್ತನಾಗಿ ಬದಲಾದ ಅಪ್ರಾಪ್ತ ಅರ್ಜಿದಾರನ ಅನ್ವಯಿಸುವ ಕೆ ವೈ ಸಿ ದಾಖಲಾತಿಗಳೊಂದಿಗೆ ಎಲ್ಲಾ ನಿರ್ವಹಣಾ ಉದ್ದೇಶಗಳಿಗೆ ದಾಖಲಾತಿಯಾಗಿ ಇಡಲಾಗುತ್ತದೆ.

ಅನಕ್ಷರಸ್ಥ/ಅಂಧ ವ್ಯಕ್ತಿಯ ಖಾತೆ

ಬ್ಯಾಂಕ್ ತನ್ನದೇ ನಿರ್ಧಾರದಲ್ಲಿ ಅನಕ್ಷರಸ್ಥ ವ್ಯಕ್ತಿಗೆ ಚಾಲ್ತಿ ಖಾತೆಯ ಹೊರತಾಗಿ ರೇವಣಿ ಖಾತೆಗಳನ್ನು ತೆರೆಯಬಹುದಾಗಿದೆ. ಇಂತಹ ವ್ಯಕ್ತಿಯ ಖಾತೆಯನ್ನು ಬ್ಯಾಂಕ್ ಮತ್ತು ರೇವಣಿದಾರರಿಬ್ಬರಿಗೂ ಪರಿಚಿತವಾದ ಸಾಕ್ಷಿಯ ಸಮ್ಮುಖದಲ್ಲಿ ಬ್ಯಾಂಕ್‌ಗೆ ಆತ/ಆಕೆ ವೈಯಕ್ತಿಕವಾಗಿ ಕರೆ ಮಾಡುವ ಮೂಲಕ ತೆರೆಯಬಹುದಾಗಿದೆ. ಸಾಮಾನ್ಯವಾಗಿ, ಇಂತಹ ಉಳಿತಾಯ ಬ್ಯಾಂಕ್ ಖಾತೆಗಳ ಮೇಲೆ ಯಾವುದೇ ಚೆಕ್ ಬುಕ್ ನೀಡಲಾಗುವುದಿಲ್ಲ, ರೇವಣಿ ಮೊಬಲಗಿನ ಮತ್ತು/ಅಥವಾ ಬಡ್ಡಿಯ ಹಿಂತೆಗೆತ/ಮರುಪಾವತಿಯ ಸಂದರ್ಭದಲ್ಲಿ ಖಾತೆದಾರ ವ್ಯಕ್ತಿಯ ಗುರುತನ್ನು ಪರಿಶೀಲಿಸುವ ಅಧಿಕೃತ ಅಧಿಕಾರಿಯ ಸಮ್ಮುಖದಲ್ಲಿ ಆತ/ಆಕೆಯ ಹೆಬ್ಬರಳಿನ ಗುರುತನ್ನು ಹಾಕಬೇಕಾಗುತ್ತದೆ. ಬ್ಯಾಂಕ್ ಅಧಿಕಾರಿ ಅನಕ್ಷರಸ್ಥ/ಅಂಧ ವ್ಯಕ್ತಿಗೆ ಬ್ಯಾಂಕ್‌ಗೆ ಸಂಬಂಧಿಸಿದ ನಿಯಮ ಮತ್ತು ನಿಬಂಧನೆಗಳನ್ನು ವಿವರಿಸಬೇಕು.

ಹಕ್ಕುಬಾಧ್ಯತೆ

ರೇವಣಿದಾರನ ಮನವಿಯ ಮೇರೆಗೆ, ಬ್ಯಾಂಕ್ ಆತನ ಪರವಾಗಿ ಖಾತೆಯನ್ನು ನಿರ್ವಹಿಸಲು ಮತ್ತೊಬ್ಬ ವ್ಯಕ್ತಿಗೆ ಅಧಿಕಾರ ನೀಡಲು ಕಡ್ಡಾಯ/ಹಕ್ಕುಬಾಧ್ಯತೆಯನ್ನು ನೋಂದಾಯಿಸುತ್ತದೆ.

ನಾಮನಿರ್ದೇಶನ ಸೌಲಭ್ಯ

ವ್ಯಕ್ತಿಯಿಂದ ತೆರೆಯಲ್ಪಟ್ಟ ಎಲ್ಲಾ ರೇವಣಿ ಖಾತೆಗಳ ಮೇಲೆ ನಾಮನಿರ್ದೇಶನ ಸೌಲಭ್ಯ ಲಭ್ಯವಿರುತ್ತದೆ. ನಾಮನಿರ್ದೇಶನವು ಒಬ್ಬನೇ ವ್ಯಕ್ತಿಯಿಂದ ನಿರ್ವಹಿಸಲ್ಪಡುವ ಖಾತೆಯ ಮೇಲೆಯೂ ಲಭ್ಯವಿರುತ್ತದೆ. ನಾಮನಿರ್ದೇಶನವನ್ನು ಕೇವಲ ಒಬ್ಬ ವ್ಯಕ್ತಿಯ ಪರವಾಗಿ ಮಾತ್ರ ಮಾಡಬಹುದಾಗಿದೆ. ಈ ರೀತಿ ಮಾಡಲ್ಪಟ್ಟ ನಾಮನಿರ್ದೇಶನವನ್ನು ಖಾತೆದಾರ/ರು ಯಾವುದೇ ಸಮಯದಲ್ಲಿ ರದ್ದು ಮಾಡಬಹುದು ಅಥವಾ ಬದಲಾಯಿಸಬಹುದು. ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಈ ರೀತಿ ಮಾಡಿದ ರದ್ದತಿ ಅಥವಾ ಬದಲಾವಣೆಗೆ, ಮೂರನೆಯ ವ್ಯಕ್ತಿಯ ಸಾಕ್ಷಿ ಅಗತ್ಯವಿರುತ್ತದೆ. ನಾಮನಿರ್ದೇಶನವನ್ನು ಖಾತೆದಾರ/ರ ಒಪ್ಪಿಗೆಯ ಮೇರೆಗೆ ಮಾರ್ಪಡಿಸಬಹುದಾಗಿದೆ. ನಾಮನಿರ್ದೇಶನವನ್ನು ಅಪ್ರಾಪ್ತರ ಪರವಾಗಿಯೂ ಮಾಡಬಹುದಾಗಿದೆ. ಎಲ್ಲಾ ವೈಯಕ್ತಿಕ ರೇವಣಿದಾರರು ರೇವಣಿದಾರ/ರ ಮರಣದ ಸಂದರ್ಭದಲ್ಲಿ ಬಾಕಿ ನಿರ್ಧರಣೆಯನ್ನು ಸುಲಭಗೊಳಿಸಲು ನಾಮನಿರ್ದೇಶನ ಸೌಲಭ್ಯ ಪಡೆಯುವಂತೆ ಸೂಚಿಸಲಾಗುತ್ತದೆ. ರೇವಣಿದಾರ/ರು ಮರಣಿಸಿದ ಸಂದರ್ಭದಲ್ಲಿ ನಾಮನಿರ್ದೇಶಿತ ವ್ಯಕ್ತಿಯು ಕಾನೂನುಬದ್ಧ ಹಕ್ಕುದಾರ ಟ್ರಸ್ಟಿಯಾಗಿ ಖಾತೆಯಲ್ಲಿನ ಹೆಚ್ಚುವರಿ ಶಿಲ್ಕನ್ನು ಪಡೆಯುತ್ತಾನೆ. ರೇವಣಿದಾರ ರೇವಣಿ ಖಾತೆ ತೆರೆಯುವ ಸಂದರ್ಭದಲ್ಲಿ ರೇವಣಿದಾರನಿಗೆ ನಾಮನಿರ್ದೇಶನ ಸೌಲಭ್ಯದ ಕುರಿತು ಮಾಹಿತಿ ನೀಡಬೇಕು. 2- ವಿಧದ ಸ್ಟೀವ್ ಸೌಲಭ್ಯದೊಂದಿಗೆ ತೆರೆಯಲಾದ ಸ್ಟಿರ ರೇವಣಿ ಖಾತೆಗೆ, (ಆಕ್ಸಿವ್ ಮನೀ) ಉಳಿತಾಯ/ಚಾಲ್ತಿ ಖಾತೆಯ ನಾಮನಿರ್ದೇಶನವನ್ನು ಪರಿಗಣಿಸಲಾಗುವುದು.

ಚೆಕ್ ಬುಕ್‌ಗಳು ಮತ್ತು ಚೆಕ್‌ಗಳು

ಉಳಿತಾಯ, ಚಾಲ್ತಿ ಅಥವಾ ಓವರ್ ಡ್ರಾಫ್ಟ್ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ, ಇವುಗಳಿಗೆ ಬ್ಯಾಂಕ್‌ನಿಂದ ಅನ್ವಯಿಸುವ ಶುಲ್ಕವನ್ನು ಸೂಚಿಸಿ, ಬ್ಯಾಂಕ್‌ಗಳು ಚೆಕ್ ಬುಕ್‌ಗಳನ್ನು ನೀಡುತ್ತವೆ. ಚೆಕ್ ಬುಕ್ ಅನ್ನು ಗ್ರಾಹಕನ ಅಂಚೆ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಕಾನೂನಿನ ಪ್ರಕಾರ ಕೆಲವು ನಿರ್ದಿಷ್ಟ ಗ್ರಾಹಕರಿಗೆ ಬ್ಯಾಂಕ್ ತನ್ನದೇ ನಿರ್ಧಾರದಲ್ಲಿ 'ಸ್ಥಳದಲ್ಲೇ' ಚೆಕ್‌ಗಳನ್ನು ನೀಡುತ್ತದೆ.

ಚಾಲ್ತಿ ಉಳಿತಾಯ ಅಥವಾ ಓವರ್ ಡ್ರಾಫ್ಟ್ ಖಾತೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿಗಳಿಗೆ, ಇಂತಹ ವ್ಯಕ್ತಿಗಳ ಖಾತೆಯಲ್ಲಿ ಆರ್ಥಿಕ ವರ್ಷದಲ್ಲಿ ಸಾಕಷ್ಟು ನಿಧಿ ಅಗತ್ಯವಿದ್ದು ನಾಲ್ಕು ಅಥವಾ ಹೆಚ್ಚು ಬಾರಿ ಒಂದು ಕೋಟಿ ರೂಪಾಯಿ ಹಾಗೂ ಮೇಲ್ಪಟ್ಟ ಮೌಲ್ಯದ ಚೆಕ್ ಅಮಾನ್ಯಗೊಂಡಾಗ, ಹೊಸ ಚೆಕ್ ಬುಕ್ ವಿತರಣೆಯನ್ನು ತಿರಸ್ಕರಿಸಲಾಗುತ್ತದೆ. ಜೊತೆಗೆ, ಬ್ಯಾಂಕ್ ತನ್ನ ನಿರ್ಧಾರದಲ್ಲಿ ಇಂತಹ ಚಾಲ್ತಿ ಖಾತೆಯನ್ನು ಮುಕ್ತಾಯ ಎಂದು ಪರಿಗಣಿಸಬಹುದಾಗಿದೆ.

ಬ್ಯಾಂಕ್ ಚೆಕ್‌ಗಳ ನಿರಂತರ ಅಮಾನ್ಯ/ತಿಂಗಳಿನಲ್ಲಿ ಬ್ಯಾಂಕ್‌ನ ಪರಿಮಿತಿಯನ್ನು ಮೀರಿದ ಚೆಕ್‌ಗಳ ಚೆಕ್ ಬುಕ್ ಅನ್ನು ನಿಲ್ಲಿಸುವ ಹಕ್ಕನ್ನು ಹೊಂದಿದೆ (ವ್ಯಕ್ತಿಗತ ಖಾತೆ-100 ಹಾಳೆಗಳನ್ನು ಮೀರಿದಲ್ಲಿ, ವ್ಯಕ್ತಿಗತವಲ್ಲದ್ದು- 500 ಹಾಳೆಗಳನ್ನು ಮೀರಿರುವುದು).

ಗ್ರಾಹಕರು ನೀಡಿಕೆಯ ನಂತರದ ಮಾರ್ಪಾಡುಗಳನ್ನು ತಡೆಗಟ್ಟಲು ಚೆಕ್‌ಗಳನ್ನು ಡ್ರಾ ಮಾಡಿಸಬಹುದು ಮತ್ತು ಬ್ಯಾಂಕ್‌ನಲ್ಲಿರುವ ದಾಖಲಾತಿಗಳೊಂದಿಗೆ ಗ್ರಾಹಕನ ಸಹಿಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದು. ಚೆಕ್‌ನಲ್ಲಿ ಯಾವುದೇ ಮಾರ್ಪಾಡಿದಲ್ಲಿ, ಇಂತಹ ಮಾರ್ಪಾಡಿಗೆ ಪ್ರತಿಯಾಗಿ ಗ್ರಾಹಕನ ಸಹಿಯಿಂದ ಪ್ರಮಾಣೀಕರಿಸಬೇಕು. ಬ್ಯಾಂಕ್‌ನಲ್ಲಿನ ದಾಖಲಾತಿಗಳ ಮಾದರಿಯೊಂದಿಗೆ ಸರಿಹೊಂದುವಂತಹ ಪೂರ್ಣ ಸಹಿಯೊಂದಿಗೆ ಗ್ರಾಹಕನಿಂದ ಪ್ರಮಾಣೀಕರಿಸಲ್ಪಡದ ಹೊರತಾಗಿ ಬ್ಯಾಂಕ್ ಇಂತಹ ಮಾರ್ಪಾಡಾದ ಚೆಕ್‌ಗಳನ್ನು ಯಾವುದೇ ವಿಧದಲ್ಲಿ ಪಾವತಿ ತಿರಸ್ಕರಿಸುವ ಹಕ್ಕನ್ನು ಹೊಂದಿದೆ.

ಖಾತೆ ವಿವರಣೆ

ಖಾತೆಯ ತೆರೆಯುವಾಗಿನ ನಿಯಮ ಮತ್ತು ನಿಬಂಧನೆಗಳ ಪ್ರಕಾರ, ಬ್ಯಾಂಕ್ ಉಳಿತಾಯ ಖಾತೆ ಮತ್ತು ಚಾಲ್ತಿ ರೇವಣಿ ಖಾತೆದಾರರಿಗೆ ಕಾಲಕಾಲಕ್ಕೆ ಖಾತೆಯ ವಿವರಣೆಯನ್ನು ನೀಡುತ್ತದೆ.

ಪಾಸ್ ಬುಕ್ ಸೌಲಭ್ಯ

ಗ್ರಾಹಕನ ವಿಶಿಷ್ಟ ಮನವಿಯ ಮೇರೆಗೆ, ಬ್ಯಾಂಕ್ ವ್ಯಕ್ತಿಗತ ಗ್ರಾಹಕರಿಗೆ ಪಾಸ್ ಬುಕ್ ಸೌಲಭ್ಯವನ್ನು ವಿಸ್ತರಿಸುತ್ತದೆ. ಪಾಸ್ ಬುಕ್ ಸೌಲಭ್ಯ ಪಡೆಯಲು ಬಯಸುವ ಗ್ರಾಹಕರಿಗೆ ಸಾಮಾನ್ಯ ಶುಲ್ಕ ನಿಗದಿಯಲ್ಲಿನ ಮೂದಿಸಲಾದ ಶುಲ್ಕಗಳ ಪ್ರಕಾರ ಖಾತೆಯ ವಿವರಣೆಯನ್ನು ನೀಡಲಾಗುತ್ತದೆ.

ನೇರ ಡೆಬಿಟ್ ಮತ್ತು ಸ್ವಾಯಿ ಸೂಚನೆಗಳು

ಇದೊಂದು ಪಾವತಿ ವ್ಯವಸ್ಥೆಯಾಗಿದ್ದು ಬ್ಯಾಂಕ್ ನಿಗದಿತ ಪಾವತಿಗಾಗಿ ಗ್ರಾಹಕನು ಸೂಚಿಸಲು ಅನುಮತಿ ನೀಡುತ್ತದೆ ಉದಾ: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ನಿಧಿ ವರ್ಗಾವಣೆ, ಲಾಕರ್ ಬಾಡಿಗೆ ಪಾವತಿ, ಕ್ರೆಡಿಟ್ ಕಾರ್ಡ್ ಪಾವತಿಗಳು, ಜೀವ ವಿಮಾ ಪಾವತಿಗಳು ಹಾಗೂ ನಿಶ್ಚಿತ ಫಲಾನುಭವಿಗೆ ಕಾಲಕಾಲಕ್ಕೆ ಇತರೆ ಪಾವತಿಗಳು. ಈ ಸೌಲಭ್ಯ ಗ್ರಾಹಕನಿಗೆ ಚೆಕ್ ಬರೆಯುವ ಸಮಸ್ಯೆಯನ್ನೂ ತಡೆಯುತ್ತದೆ.

ಈ ಸೇವೆಯನ್ನು ಪಡೆಯಲು, ನಿಮ್ಮ ನೇರ ಡೆಬಿಟ್ ಕಡ್ಡಾಯ ಯಶಸ್ವಿಯಾಗಿ ಅಳವಡಿಯಾಗಿರಬೇಕು.

ಸರಾಸರಿ ತ್ರೈಮಾಸಿಕ/ಮಾಸಿಕ ಶಿಲ್ಕು

ಎಕ್ಯು ಬಿ - ಸರಾಸರಿ ತ್ರೈಮಾಸಿಕ ಶಿಲ್ಕು ಗ್ರಾಹಕನು ಮೂರು ಕ್ಯಾಲೆಂಡರ್ ತಿಂಗಳಲ್ಲಿ ನಿರ್ವಹಿಸಿದ ಸರಾಸರಿ ಶಿಲ್ಕನ್ನು ನೀಡುತ್ತದೆ.

ಎ ಎಂ ಬಿ - ಸರಾಸರಿ ಮಾಸಿಕ ಶಿಲ್ಕು ಗ್ರಾಹಕನು ಒಂದು ತಿಂಗಳಲ್ಲಿ ನಿರ್ವಹಿಸಿದ ಸರಾಸರಿ ಶಿಲ್ಕನ್ನು ನೀಡುತ್ತದೆ.

ಎಕ್ಯು ಬಿ/ಎ ಎಂ ಬಿ ಎಣಿಕೆಯನ್ನು ಕೆಳಗಿನಂತೆ ಮಾಡಬಹುದು ಎ ಎಂ ಬಿ = ತಿಂಗಳಿಗೆ ಅಥವಾ ತ್ರೈಮಾಸಿಕದ ಪ್ರತಿ ದಿನದ ಮುಕ್ತಾಯ ಶಿಲ್ಕಿನ ಮೊತ್ತ / (ಆ ತಿಂಗಳು ಅಥವಾ ತ್ರೈಮಾಸಿಕದಲ್ಲಿನ ದಿನಗಳ ಒಟ್ಟು ಸಂಖ್ಯೆ)

ಉಳಿತಾಯ ಖಾತೆಯಲ್ಲಿ ಬಡ್ಡಿ ಪಾವತಿ

ಉಳಿತಾಯ ಬ್ಯಾಂಕ್ ಖಾತೆಯ ಬಡ್ಡಿ ಪಾವತಿಯನ್ನು ದೈನಂದಿನ ಶಿಲ್ಕಿನ ಆಧಾರದ ಮೇಲೆ ಎಣಿಕೆ ಮಾಡಲಾಗುತ್ತದೆ.

ಏಪ್ರಿಲ್ 1, 2016 ರಿಂದ ಜಾರಿಯಾಗುವಂತೆ, ಉಳಿತಾಯ ಖಾತೆಯ ಶಿಲ್ಕಿನ ಮೇಲೆ ಗಳಿಸಿದ ಬಡ್ಡಿಯನ್ನು ಜೂನ್, ಸೆಪ್ಟೆಂಬರ್, ಡಿಸೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ತ್ರೈಮಾಸಿಕ ಆಧಾರದಲ್ಲಿ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ.

ಉಳಿತಾಯ ಖಾತೆಯ ಮೇಲಿನ ಬಡ್ಡಿದರ ಕೆಳಗಿನಂತಿದೆ:

ಖಾತೆಯ ಬ್ಯಾಲನ್ಸ್/ಶಿಲ್ಕು	ಬಡ್ಡಿ ದರ
ಎಲ್ಲಾ ಬ್ಯಾಲನ್ಸ್‌ಗಳಿಗೆ	ವಾರ್ಷಿಕ 2.50%

ನಿರ್ದರ್ಶನ:-

ದಿನದ ಅಂತ್ಯದಲ್ಲಿ ಖಾತೆಯಲ್ಲಿನ ಬ್ಯಾಲನ್ಸ್ = 55,00,000.

ಎಲ್ಲಾ ಬ್ಯಾಲನ್ಸ್‌ಗಳಿಗೆ ನಿಗದಿಪಡಿಸಿದ ಬಡ್ಡಿ = ವಾರ್ಷಿಕ 2.50%.

ಇಲ್ಲಿ ದಿನಕ್ಕೆ ಪಾವತಿಸಬೇಕಾದ ಬಡ್ಡಿಯನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗುತ್ತದೆ: $(55,00,000 * 2.50\% * 365)$

* ಪ್ರಸ್ತುತ ಆರ್ ಬಿ ಐ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ನಿಯಂತ್ರಣದಿಂದ ಮುಕ್ತಗೊಳಿಸಿದೆ, ಇದು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತದೆ.

ಸ್ಥಿರ ಠೇವಣಿಗಳ ಮೇಲೆ ಬಡ್ಡಿ ಪಾವತಿ

ಒಬ್ಬ ವ್ಯಕ್ತಿಯು ಹೊಂದಿರುವ ಎಲ್ಲಾ ಸ್ಥಿರ ಠೇವಣಿಗಳ ಮೇಲೆ ಒಂದು ಹಣಕಾಸು ವರ್ಷದೊಳಗೆ ಪಾವತಿಸಬೇಕಾದ/ಪಾವತಿಸಬೇಕಾದ ಒಟ್ಟು ಬಡ್ಡಿಯು ಆದಾಯ ತೆರಿಗೆ ಕಾಯ್ದೆಯಡಿ ನಿರ್ದಿಷ್ಟಪಡಿಸಿದ ಮೊತ್ತವನ್ನು ಮೀರಿದರೆ, ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸುವ ಶಾಸನಬದ್ಧ ಬಾಧ್ಯತೆಯನ್ನು ಬ್ಯಾಂಕ್ ಹೊಂದಿದೆ. ಬ್ಯಾಂಕ್ ಕಡಿತಗೊಳಿಸಬೇಕಾದ ತೆರಿಗೆಯ ಮೊಬಲಗಿನ ಕುರಿತು ತೆರಿಗೆ ಕಡಿತ ಪ್ರಮಾಣಪತ್ರ (ಟಿಡಿಎಸ್ ಪ್ರಮಾಣಪತ್ರ)ವನ್ನು ನೀಡುತ್ತದೆ. ಟಿಡಿಎಸ್ ವಿನಾಯಿತಿ ಪಡೆದಿದ್ದಲ್ಲಿ, ಠೇವಣಿದಾರ ಅದನ್ನು ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಸೂಚಿತ ಮಾದರಿಯಲ್ಲಿ ಘೋಷಣೆಯನ್ನು ಸಲ್ಲಿಸಿದಲ್ಲಿ ಟಿಡಿಎಸ್ ಹಿಡಿಯುವಿಕೆಯನ್ನು ತಡೆಯಬಹುದಾಗಿದೆ.

ಆಕ್ಟಿವ್ ಮನಿಗಾಗಿ (2 ವೇ ಸ್ಟೇಪ್ ಠೇವಣಿಗಳು) ನಿಯಮಿತ ಸ್ಥಿರ ಠೇವಣಿ ದರಗಳು ಹಿರಿಯ ನಾಗರಿಕರು/ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಎಲ್ಲಾ ಗ್ರಾಹಕರಿಗೆ ಅನ್ವಯಿಸುತ್ತವೆ.

ಮರುಹೂಡಿಕೆ ಠೇವಣಿಗಳ ಸಂದರ್ಭದಲ್ಲಿ ತ್ರೈಮಾಸಿಕವಾಗಿ ಸಂಯೋಜಿತ ಎಫ್ ಡಿ ಮೇಲಿನ ಬಡ್ಡಿಯನ್ನು ಬ್ಯಾಂಕಿನಲ್ಲಿ ಕನಿಷ್ಠ 181 ದಿನಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಇಡಲಾಗುತ್ತದೆ. 181 ದಿನಗಳಿಗಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳಿಗೆ, ಮುಕ್ತಾಯದ ಸಮಯದಲ್ಲಿ ಬಡ್ಡಿಯನ್ನು ಸರಳ ಬಡ್ಡಿಯಾಗಿ ಲೆಕ್ಕಹಾಕಲಾಗುತ್ತದೆ.

ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯನ್ನು ಲೆಕ್ಕಹಾಕುವ ವಿಧಾನ

ಮಾಸಿಕ ಬಡ್ಡಿ ಪಾವತಿ ಆಯ್ಕೆ ಮಾಡಿದ ಬಡ್ಡಿಯ ಎಫ್ ಡಿಗೆ ಬಡ್ಡಿದರವನ್ನು ನಿಗದಿತ ದರದಲ್ಲಿ ವಿನಾಯಿತಿ ನೀಡಲಾಗುತ್ತದೆ.

ರೇವಣಿಯ ದಿನಾಂಕದಿಂದ ಮಾಸಿಕ ಮಧ್ಯಂತರದಲ್ಲಿ ಬಡ್ಡಿಯನ್ನು ಪಾವತಿಸಿದ್ದರೆ. ಉದಾಹರಣೆಗೆ, ಫೆಬ್ರವರಿ 15, 2025 ರಂದು ಮಾಡಲಾದ ರೇವಣಿಗೆ ಮಾರ್ಚ್ 15, 2025 ರಂದು ಬಡ್ಡಿನೀಡಲಾಗುತ್ತದೆ.

ತೈಮಾಸಿಕ ಬಡ್ಡಿ ಪಾವತಿ ಆಯ್ಕೆ ರೇವಣಿ ಮಾಡಿದ ದಿನಾಂಕದಿಂದ ತೈಮಾಸಿಕ ಮಧ್ಯಂತರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ ಉದಾಹರಣೆಗೆ, ಫೆಬ್ರವರಿ 15, 2025 ರಂದು ಮಾಡಲಾದ ರೇವಣಿಗೆ ಮೇ 15, 2025 ರಂದು ಬಡ್ಡಿ ಪಾವತಿಸಲಾಗುತ್ತದೆ.

ಅಧಿಕವಲ್ಲದ ವರ್ಷದಲ್ಲಿ ಬುಕ್ ಮಾಡಿದ ರೇವಣಿಗಳಿಗೆ ವರ್ಷದಲ್ಲಿ 365 ದಿನಗಳು ಮತ್ತು ಅಧಿಕ (ಕ್ಯಾಲೆಂಡರ್) ವರ್ಷದಲ್ಲಿ ಬುಕ್ ಮಾಡಿದ ಸ್ಥಿರ ರೇವಣಿಗಳಿಗೆ ವರ್ಷದಲ್ಲಿ 366 ದಿನಗಳು ಬಡ್ಡಿಯ ಲೆಕ್ಕಾಚಾರವನ್ನು ಆಧರಿಸಿದೆ. ಉದಾಹರಣೆ - ಕ್ಯಾಲೆಂಡರ್ ವರ್ಷ 2024 ರಲ್ಲಿ (ಅಧಿಕ ವರ್ಷ) ಬುಕ್ ಮಾಡಿದ ಸ್ಥಿರ ರೇವಣಿಗೆ, 2024 ರ ಸಂಪೂರ್ಣ ಅವಧಿಗೆ ಬಡ್ಡಿ (ಫೆಬ್ರವರಿ ಮೊದಲು ಅಥವಾ ನಂತರ ಬುಕ್ ಮಾಡಲಾಗಿದೆಯೇ ಎಂಬುದನ್ನು ಲೆಕ್ಕಿಸದೆ), ಮತ್ತು ಬಡ್ಡಿಯನ್ನು 366 ದಿನಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಸಂಚಿತ ಬಡ್ಡಿ ಪಾವತಿ ಆಯ್ಕೆಗಳು (ಪೂರ್ಣಾವಧಿಯಲ್ಲಿ) ಸಂಚಿತ ರೇವಣಿಯ ಅಡಿಯಲ್ಲಿ ಬಡ್ಡಿಯನ್ನು ತೈಮಾಸಿಕ ಮಧ್ಯಂತರದಲ್ಲಿ ಪಾವತಿಸಲಾಗುತ್ತದೆ ಎಂದರೆ ತೈಮಾಸಿಕದಲ್ಲಿ ಗಳಿಸಲಾದ ಬಡ್ಡಿಯನ್ನು ಮುಂದಿನ ತೈಮಾಸಿಕಕ್ಕೆ ಬಡ್ಡಿ ಲೆಕ್ಕಕ್ಕಾಗಿ ಅಸಲಿನಲ್ಲಿ ಸೇರಿಸಲಾಗುತ್ತದೆ. ತೈಮಾಸಿಕ ಬಡ್ಡಿಯನ್ನು ಲೆಕ್ಕ ಹಾಕಲು ಬಳಸುವ ಸೂತ್ರ ತೈಮಾಸಿಕ ಬಡ್ಡಿ ಪಾವತಿ ಆಯ್ಕೆಯಂತೆಯೇ ಇರುತ್ತದೆ.

ಉದಾಹರಣೆ

ತೈಮಾಸಿಕ	ಅಸಲು ಮೊಬಲಗು	ಬಡ್ಡಿ	ಮುಂದಿನ ತೈಮಾಸಿಕಕ್ಕೆ ಅಸಲು
1	100	2	102
2	102	2.04	104.04
3	104.04	2.08	106.12

ಮುಂದಿನ ತೈಮಾಸಿಕಗಳ ಬಡ್ಡಿಯನ್ನು ರೇವಣಿಯ ಪೂರ್ಣಾವಧಿಯವರೆಗೂ ಇದೇ ರೀತಿಯಲ್ಲಿ ಮುಂದುವರಿಯುತ್ತದೆ. ಮೇಲಿನ ಉದಾಹರಣೆಯು ಟಿಡಿಎಸ್ ಪರಿಣಾಮವನ್ನು ಪರಿಗಣಿಸಿಲ್ಲ. ರೇವಣಿಯ ಅವಧಿ 181 ದಿನಗಳಿಗಿಂತ ಅಥವಾ ಎರಡು ತೈಮಾಸಿಕಕ್ಕಿಂತ ಕಡಿಮೆ ಇದ್ದಲ್ಲಿ, ಸಂಚಿತ ಬಡ್ಡಿಯನ್ನು ರೇವಣಿಯ ಮೇಲೆ ನೀಡಲಾಗುವುದಿಲ್ಲ.

ಹಿರಿಯ ನಾಗರಿಕರ ನಿಶ್ಚಿತ ರೇವಣಿಗಳು (60 ವರ್ಷ ಮತ್ತು ಮೇಲ್ಪಟ್ಟು)

ಹಿರಿಯ ನಾಗರಿಕರಿಂದ ಇಡಲಾಗುವ ನಿಶ್ಚಿತ ರೇವಣಿಗಳ ಮೇಲೆ ಬ್ಯಾಂಕ್ ಕಾಲಕಾಲಕ್ಕೆ ಘೋಷಿಸಲ್ಪಟ್ಟಂತೆ ಹೆಚ್ಚು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರ ನಿಶ್ಚಿತ ರೇವಣಿಗಳಿಗೆ ಸಂಬಂಧಿಸಿದ ಎಲ್ಲಾ ಅನ್ವಯವಾಗುವ ಆದಾಯ ತೆರಿಗೆ ನಿಯಮಗಳನ್ನು ಬ್ಯಾಂಕ್ ಅನುಸರಿಸುತ್ತದೆ.

ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್)

ಹಣಕಾಸು ವರ್ಷದಲ್ಲಿ ರೇವಣಿದಾರರಿಗೆ ಪಾವತಿಸಬೇಕಾದ ಬಡ್ಡಿಯು 1961 ರ ಐಟಿ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದಂತೆ ಮಿತಿಯನ್ನು ದಾಟುವ ಸಾಧ್ಯತೆಯಿದ್ದರೆ ಟಿಡಿಎಸ್ ಅನ್ವಯವಾಗುತ್ತದೆ. ಪ್ರಸ್ತುತ, ಈ ಮಿತಿ ರೂ. 50,000/- (ಹಿರಿಯ ನಾಗರಿಕರಿಗೆ ರೂ. 1,00,000) ಟಿಡಿಎಸ್ ದರವು ಐಟಿ ಕಾಯ್ದೆಯಲ್ಲಿ ಸೂಚಿಸಿದಂತೆ ಇರುತ್ತದೆ. ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ, ಸಂಗ್ರಹವಾದ ಬಡ್ಡಿಯ ಮೇಲೆ ಲೆಕ್ಕಹಾಕಿದ ಟಿಡಿಎಸ್ ಮೊತ್ತವನ್ನು ಖಾತೆದಾರರ ಪರವಾಗಿ ಕೊಟಕ್ ಬ್ಯಾಂಕ್ ತೆರಿಗೆ ಅಧಿಕಾರಿಗಳಿಗೆ ರವಾನಿಸುತ್ತದೆ. ಮಾರ್ಚ್ 31 ರಂದು ಹಣಕಾಸು ವರ್ಷದ ಕೊನೆಯಲ್ಲಿ ಸಂಗ್ರಹವಾದ ಪಾವತಿಸಿದ ಬಡ್ಡಿಯ ಮೇಲೆ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ ಮತ್ತು ಟಿಡಿಎಸ್ ಮರುಪಡೆಯಲು ಗಳಿಸಿದ ಬಡ್ಡಿ ಸಾಲದಿದ್ದಾಗ ರೇವಣಿ ಮೊತ್ತದ ಅಸಲುಗಳಿಂದ ಟಿಡಿಎಸ್ ಮರುಪಡೆಯಲಾಗುತ್ತದೆ. ಮಾರ್ಚ್ 31 ರವರೆಗೆ ಸ್ಥಿರ ರೇವಣಿಗಳ ಮೇಲೆ ಯಾವುದೇ ಬಡ್ಡಿ ಸಂಗ್ರಹವಾಗಿದ್ದರೆ, ಸಂಚಿತ ಬಡ್ಡಿಯ ಮೇಲೆ ಕಡಿತಗೊಳಿಸಬೇಕಾದ ಟಿಡಿಎಸ್ ಕೊರತೆಯ ಮಟ್ಟಿಗೆ ಸದರಿ ರೇವಣಿಗಳ ಮೇಲೆ ಹೊಣೆಗಾರಿಕೆಯನ್ನು ಇರಿಸಲಾಗುತ್ತದೆ. ಈ ಟಿಡಿಎಸ್ ಕೊರತೆ ಹೊಣೆಗಾರಿಕೆಯ ಅಡಿಯಲ್ಲಿರುವ ಯಾವುದೇ ಮೊತ್ತವು ನಂತರದ ಬಡ್ಡಿ ಘಟನೆಯಿಂದ/ರೇವಣಿಗಳ ಮುಕ್ತಾಯದಿಂದ ಚೇತರಿಸಿಕೊಳ್ಳುವವರೆಗೆ ಬಡ್ಡಿಯನ್ನು ಗಳಿಸುವುದಿಲ್ಲ. ಹೊಣೆಗಾರಿಕೆಯ ಮೊತ್ತವನ್ನು ನಂತರದ ಬಡ್ಡಿ ಪಾವತಿ ಚಕ್ರದಲ್ಲಿ ಅಥವಾ ರೇವಣಿ ಮೊತ್ತದ ಭಾಗಶಃ/ಮುಚ್ಚುವ ಮೊದಲು, ಯಾವುದು ಮೊದಲೋ ಅಲ್ಲಿ ಮರುಪಡೆಯಲಾಗುತ್ತದೆ. ಗ್ರಾಹಕರು ತಮ್ಮ ಚಾಲ್ತಿ ಖಾತೆ/ಉಳಿತಾಯ ಖಾತೆಯಿಂದ ಟಿಡಿಎಸ್ ವಸೂಲಾತಿಗೆ ಹತ್ತಿರದ ಶಾಖೆಯಲ್ಲಿ ವಿನಂತಿಯನ್ನು ಸಲ್ಲಿಸುವ ಮೂಲಕ ಅಧಿಕಾರ ನೀಡಬಹುದು. ಚಾಲ್ತಿ ಖಾತೆ/ಉಳಿತಾಯ ಖಾತೆಯ ಬಾಕಿ ಸಾಕಷ್ಟಿಲ್ಲದಿದ್ದರೆ, ಮೇಲೆ ತಿಳಿಸಲಾದ ಸನ್ನಿವೇಶಗಳಿಗೆ ಅನ್ವಯವಾಗುವ ಟಿಡಿಎಸ್ ಮೊತ್ತಕ್ಕೆ ಸ್ಥಿರ ರೇವಣಿ (ಎಫ್‌ಡಿ) ಮೇಲೆ ತಡೆಹಿಡಿಯುವಿಕೆ ಅಥವಾ ಹೊಣೆಗಾರಿಕೆಯನ್ನು ಇರಿಸಬಹುದು.

ಟಿಡಿಎಸ್ ನಿಂದ ವಿನಾಯಿತಿ

ಕೆಳಗಿನ ಅರ್ಜಿಗಳನ್ನು ಸಲ್ಲಿಸುವ ಮೂಲಕ ಐಟಿ ಕಾಯ್ದೆಯಲ್ಲಿ ನಮೂದಿಸಲಾದ ನಿಯಮಗಳ ಪ್ರಕಾರ ಟಿಡಿಎಸ್ ನಿಂದ ವಿನಾಯಿತಿ ಲಭ್ಯವಾಗುತ್ತದೆ.

ಫಾರ್ಮ್ 15G ಇದೊಂದು ಘೋಷಣೆಯಾಗಿದ್ದು, ರೇವಣಿದಾರ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಸೂಚಿಸುತ್ತದೆ ಮತ್ತು ಈ ಮೂಲಕ ಆತನಿಗೆ ಟಿಡಿಎಸ್ ನಿಂದ ವಿನಾಯಿತಿ ದೊರೆಯುತ್ತದೆ. ಫಾರ್ಮ್ 15G ಹಿರಿಯ ವ್ಯಕ್ತಿಗಳ ಹೊರತಾಗಿ ವೈಯಕ್ತಿಕ ಅಥವಾ ವ್ಯಕ್ತಿಗೆ (ಕಂಪನಿ ಅಥವಾ ಸಂಸ್ಥೆಯಲ್ಲಿ) ಅನ್ವಯಿಸುತ್ತದೆ.

ಫಾರ್ಮ್ 15H ಇದೊಂದು ಘೋಷಣೆಯಾಗಿದ್ದು, ರೇವಣಿದಾರ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಸೂಚಿಸುತ್ತದೆ ಮತ್ತು ಈ ಮೂಲಕ ಆತನಿಗೆ ಟಿಡಿಎಸ್ ನಿಂದ ವಿನಾಯಿತಿ ದೊರೆಯುತ್ತದೆ. ಫಾರ್ಮ್ 15H ಹಿರಿಯ ನಾಗರಿಕರಾದ ನಿವಾಸಿ ವ್ಯಕ್ತಿಗಳು (ಎಂದರೆ ಅರವತ್ತು ವರ್ಷ ಅಥವಾ ಮೇಲ್ಪಟ್ಟ ವ್ಯಕ್ತಿ)ಗೆ ಅನ್ವಯವಾಗುತ್ತದೆ.

ಆದಾಯ ತೆರಿಗೆ ಅಧಿಕಾರಿಗಳಿಂದ ವಿನಾಯಿತಿ ಪ್ರಮಾಣಪತ್ರ - ಫಾರ್ಮ್ 15AA ಆದಾಯ ತೆರಿಗೆ ಕಾಯ್ದೆ ಆ ವಿಭಾಗದಲ್ಲಿ ಸೂಚಿಸಲಾದ ಯಾವುದೇ ಆದಾಯದ ಮೊಬಲಗು/ಮೊಬಲಗುಗಳ ಸರಾಸರಿಯನ್ನು ಜಮೆ ಮಾಡಿದ್ದಲ್ಲಿ ಅಥವಾ ಪಾವತಿಸಿದ್ದಲ್ಲಿ ಅಥವಾ ಜಮೆ ಮಾಡಬೇಕಿದ್ದಲ್ಲಿ ಅಥವಾ ಹಿಂದಿನ ವರ್ಷ ಪಾವತಿಸಿದ್ದಲ್ಲಿ ಹಾಗೂ ಅದು ತೆರಿಗೆಗೆ ಒಳಪಡದೇ ಗರಿಷ್ಠ ಮೊಬಲಗನ್ನು ಮೀರಿದ್ದಲ್ಲಿ ಸೌಲಭ್ಯವು ಅನ್ವಯವಾಗುವುದಿಲ್ಲ ಮತ್ತು ಫಾರ್ಮ್ 15G ಯಲ್ಲಿ ಘೋಷಿಸಲಾದ ಅಗತ್ಯತೆಗಳಿಗೆ ಅರ್ಹವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಆದಾಯ ತೆರಿಗೆ ಅಧಿಕಾರಿಯಿಂದ ನೀಡಲ್ಪಟ್ಟ ನಿರ್ದಿಷ್ಟ ವಿನಾಯಿತಿ ಪತ್ರವನ್ನು ಸಲ್ಲಿಸುವ ಅಗತ್ಯವಿದೆ. ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುವ ಟ್ರಸ್ಟ್‌ಗಳು/ಸೊಸೈಟಿಗಳು ಇತ್ಯಾದಿ ಸಂಸ್ಥೆಗಳು ಆರ್ಥಿಕ ವರ್ಷದಲ್ಲಿ ಪಾವತಿಸಲಾದ ಅಥವಾ ಪಾವತಿಸಬೇಕಾಗಿರುವ ಬಡ್ಡಿ ಗರಿಷ್ಠ ಮೊಬಲಗನ್ನು ಮೀರಿದ್ದಲ್ಲಿ ಈ ಪತ್ರ/ಫಾರ್ಮ್ 15AA ಯನ್ನು ಸಲ್ಲಿಸುವ ಅಗತ್ಯವಿದೆ.

ಸ್ಥಿರ ರೇವಣಿಯ ಅವಧಿಪೂರ್ವ ಹಿಂತೆಗೆತ

ಗ್ರಾಹಕರು ರೇವಣಿಯ ಭಾಗಶಃ ಅಥವಾ ಪೂರ್ಣ ಮೊತ್ತವನ್ನು ನಿಜವಾದ ಮುಕ್ತಾಯ ದಿನಾಂಕದ ಮೊದಲು ಹಿಂಪಡೆಯಬಹುದು. ಅವಧಿಪೂರ್ವ ಹಿಂಪಡೆಯುವಿಕೆ ಸಂದರ್ಭದಲ್ಲಿ ರೇವಣಿ ದಿನಾಂಕದಂದು ಅನ್ವಯವಾಗುವ ದರದಲ್ಲಿ ಅಥವಾ ಒಪ್ಪಂದದ ದರದಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುತ್ತದೆ, ಅವಧಿಪೂರ್ವ ಹಿಂಪಡೆಯುವಿಕೆಗೆ ಯಾವುದೇ ದಂಡ ಶುಲ್ಕಗಳನ್ನು ಕಡಿತಗೊಳಿಸಿದ ನಂತರ. ಇದರೊಂದಿಗೆ, ಅಸ್ತಿತ್ವದಲ್ಲಿರುವ ರೇವಣಿಯನ್ನು ಅವಧಿಪೂರ್ವವಾಗಿ ಮುಕ್ತಾಯಗೊಳಿಸುವುದಕ್ಕಾಗಿ ಬ್ಯಾಂಕ್ ಕಾಲಕಾಲಕ್ಕೆ ನಿರ್ಧರಿಸಬಹುದಾದ ದರಗಳಲ್ಲಿ ದಂಡವನ್ನು ವಿಧಿಸಬಹುದು. ದಂಡದ ರಚನೆಯನ್ನು ಜಾಲತಾಣದ ಸ್ಥಿರ ರೇವಣಿ ಪ್ರುಟದಲ್ಲಿ ಇರಿಸಲಾಗಿದೆ. [ಉದಾ: ಎಫ್ ಡಿ ಮೊತ್ತ ರೂ. 15 ಲಕ್ಷ ಎಂದು ಅಂದಾಜಿಸಿ, 1-2 ವರ್ಷಗಳ ದರ 10% ಮತ್ತು 2-3 ವರ್ಷಗಳ ದರ 9.50% ಆಗಿರುತ್ತದೆ ಮತ್ತು ಗ್ರಾಹಕರು 2 ವರ್ಷಗಳ 1 ದಿನಕ್ಕೆ ರೇವಣಿ ಕಾಯ್ದಿರಿಸುತ್ತಾರೆ (ಎಂದರೆ @9.50%). ಗ್ರಾಹಕರು 1 ವರ್ಷದ ನಂತರ FD ಯನ್ನು ನಗದು ಮಾಡಿಕೊಂಡರೆ, 9% ನಂತೆ ಬಡ್ಡಿ ಪಾವತಿಸಲಾಗುತ್ತದೆ (ರೇವಣಿ ಹೊಂದಿರುವ ಅವಧಿಗೆ ಅನ್ವಯವಾಗುವ ಒಪ್ಪಂದದ ದರ/ದರಕ್ಕಿಂತ ಕಡಿಮೆ ಮತ್ತು 1% ದಂಡ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ). ಭಾಗಶಃ ಅವಧಿಪೂರ್ವ ನಗದೀಕರಣದ ಸಂದರ್ಭದಲ್ಲಿ ಉಳಿದ ಮೊತ್ತವು ಮೂಲ ರೇವಣಿಯ ಒಪ್ಪಂದದ ದಿನಾಂಕದಂದು ಚಾಲ್ತಿಯಲ್ಲಿರುವ ದರದ ಪ್ರಕಾರ ಬಡ್ಡಿಯನ್ನು ಗಳಿಸುತ್ತಲೇ ಇರುತ್ತದೆ]

ಉಳಿತಾಯ/ಚಾಲ್ತಿ ಖಾತೆಗೆ ಸಂಪರ್ಕಿಸಲಾದ 181 ಮತ್ತು ಅದಕ್ಕೂ ಹೆಚ್ಚಿನ ದಿನಗಳ ಸ್ವತಂತ್ರ ಸ್ಥಿರ ರೇವಣಿಗಳನ್ನು ನಿಗದಿತ ಸ್ಟಿಪೆಂಡ್ ರೇವಣಿ ಕಾರ್ಯನಿರ್ವಹಣೆಯಾಗಿ ಪರಿಗಣಿಸಲಾಗುತ್ತದೆ ಮತ್ತು ಮೇಲಿನಂತೆ ದಂಡ ಶುಲ್ಕ ಅನ್ವಯವಾಗುತ್ತದೆ.

ಸ್ಥಿರ ರೇವಣಿಗಳ ಪಾವತಿ/ನವೀಕರಣ

ಪೂರ್ಣಾವಧಿ ಮತ್ತು ಪಾವತಿ ಸೂಚನೆಗಳನ್ನು ರೇವಣಿ ನೋಂದಾವಣಿಯ ಸಮಯದಲ್ಲಿ ಗ್ರಾಹಕನಿಗೆ ನೀಡುವುದು ಕಡ್ಡಾಯವಾಗಿದೆ. ಗ್ರಾಹಕ ಬ್ಯಾಂಕ್‌ನಲ್ಲಿ ನಿರ್ವಹಿಸಲಾದ ಚಾಲ್ತಿ/ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಪಾವತಿ ಸ್ವೀಕರಿಸುವ ಅಥವಾ ಬ್ಯಾಂಕ್‌ಗೆ ಬ್ಯಾಂಕ್‌ನಲ್ಲಿ ನೋಂದಾಯಿಸಲಾಗಿರುವ ಸಂವಹನ ವಿಳಾಸಕ್ಕೆ ಡಿಡಿ/ಬಿಸಿ ಕಳುಹಿಸುವ ಮನವಿ ಮಾಡುವ ಆಯ್ಕೆಯನ್ನು ಹೊಂದಿರುತ್ತಾನೆ. ಗ್ರಾಹಕ ರೇವಣಿಯ ಯಾವುದೇ ಅವಧಿಯಲ್ಲಿ ಪೂರ್ಣಾವಧಿ ಸೂಚನೆಗಳನ್ನು ಬದಲಾಯಿಸಬಹುದಾಗಿದೆ. ಈ ಸೂಚನೆಗಳನ್ನು ಸಂರಕ್ಷಿಸಿ, ಪೂರ್ಣಾವಧಿಯ ಸಮಯದಲ್ಲಿ ಬಳಸಬಹುದಾಗಿದೆ.

ಸ್ಥಿರ ರೇವಣಿಗಳಿಗೆ ವ್ಯತಿರಿಕ್ತವಾಗಿ ಓವರ್ ಡ್ರಾಫ್ಟ್

ಬ್ಯಾಂಕ್ ರೇವಣಿದಾರ/ರು ಅಗತ್ಯ ಸುರಕ್ಷಾ ದಾಖಲಾತಿಗಳನ್ನು ಸಲ್ಲಿಸಿ ಸಾವಧಿ ರೇವಣಿಗೆ ವಿರುದ್ಧವಾಗಿ ರೇವಣಿದಾರ/ರಿಗೆ ಸಾಲ/ಓವರ್ ಡ್ರಾಫ್ಟ್ ಸೌಲಭ್ಯಕ್ಕಾಗಿ ಮನವಿ ಮಾಡಿದಲ್ಲಿ ಅದನ್ನು ಪರಿಗಣಿಸಬೇಕು. ಬ್ಯಾಂಕ್ ಅಪ್ರಾಪ್ತನ ಹೆಸರಿನಲ್ಲಿ ರೇವಣಿಯ ಮೇಲೆ ಸಾಲಕ್ಕಾಗಿ ಮನವಿ ಮಾಡಿದರೂ ಪರಿಗಣಿಸಬೇಕಾಗುತ್ತದೆ, ಅದಾಗ್ಯೂ, ಸಾಲವು ಕೇವಲ ಅಪ್ರಾಪ್ತನ ಸೌಲಭ್ಯಕ್ಕಾಗಿ ಎಂದು ರೇವಣಿದಾರ/ಅರ್ಜಿದಾರ ಭರ್ತಿ ಮಾಡಿ ವಿವರಿಸಲಾದ ಸೂಕ್ತ ಘೋಷಣೆಯನ್ನು ಸಲ್ಲಿಸುವ ಅಗತ್ಯವಿದೆ.

ಆವರ್ತನ ರೇವಣಿ

ಬಡ್ಡಿ ಪಾವತಿ

- ಆರ್ ಡಿ ಗಳ ಮೇಲೆ ಬಡ್ಡಿಯನ್ನು ಬ್ಯಾಂಕ್ ಭಾರತೀಯ ಬ್ಯಾಂಕ್ ಸಂಘಗಳ ವಿಧಾನಗಳ ಪ್ರಕಾರ ಲೆಕ್ಕಹಾಕಲಾಗುತ್ತದೆ.
- ಆರ್ ಡಿ ಗಳ ಬಡ್ಡಿದರವು ಆರ್ ಡಿ ನೋಂದಾಯಿಸಲಾದ ದಿನಾಂಕದಿಂದ ಸ್ಥಿರ ರೇವಣಿಗೆ ಅನ್ವಯವಾಗುವ ಪೂರಕ ದರವಾಗಿರುತ್ತದೆ.
- ಆರ್ ಡಿ ಮೇಲಿನ ಬಡ್ಡಿಯು ತ್ರೈಮಾಸಿಕ ಮಧ್ಯಂತರದಲ್ಲಿ ಅನ್ವಯಿಸುವ ದರದಲ್ಲಿ ಚಕ್ರಬಡ್ಡಿಯಾಗಿರುತ್ತದೆ.

ಕಂತು ಪಾವತಿ

- ಒಮ್ಮೆ ನಿಗದಿಯಾದ ಕಂತಿನ ಮೊಬಲಗನ್ನು ನಂತರದ ದಿನಾಂಕದಲ್ಲಿ ಬದಲಾಯಿಸಲು ಅನುಮತಿ ಇಲ್ಲ.
- ಪಾವತಿಯ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಕಂತು ಪಾವತಿ ಬಾಕಿ ಇದ್ದಲ್ಲಿ ಹಾಗೂ ಪಾವತಿಸಲಾದ ಕಂತು ಒಂದು ಕಂತನ್ನು ಮಾತ್ರ ಪೂರೈಸಲು ಸಾಕಾಗುವಷ್ಟಿದ್ದಲ್ಲಿ, ಅದನ್ನು ಮೊದಲ/ಪೂರ್ವ ಕಂತಿನ ಅಧಿಕ ಬಾಕಿ ಪಾವತಿಗೆ ಹೊಂದಿಸಲಾಗುತ್ತದೆ.
- ಆಂತರಿಕ/ಮುಂಗಡ ಕಂತು ಪಾವತಿಗೆ ಅನುಮತಿಯಿಲ್ಲ.
- ರೇವಣಿದಾರ(ರಿಗೆ) ಆತ/ಆಕೆ/ಅವರ ಖಾತೆಯಲ್ಲಿ ಕಂತು ಪಾವತಿಸಲು ಸಾಕಷ್ಟು ಶಿಲ್ಕಿನ ಅಗತ್ಯವಿರಬೇಕು ಎಂದು ಮಾಹಿತಿ ನೀಡುವುದು ಬ್ಯಾಂಕ್‌ನ ಜವಾಬ್ದಾರಿಯಲ್ಲ.

ಅರ್ಹತೆ

- ನಿವಾಸಿ ವ್ಯಕ್ತಿಗಳು (ಅಪ್ರಾಪ್ತರನ್ನೂ ಒಳಗೊಂಡಂತೆ) ಮತ್ತು ಅವಿಭಜಿತ ಹಿಂದೂ ಕುಟುಂಬ.

ಪೂರ್ಣಾವಧಿ:

- ಕಂಪನಿಗಳ ಪಾವತಿ ಬಾಕಿ ಇದ್ದರೂ ಸಹ ಒಪ್ಪಿತ ಅವಧಿಯು ಪೂರ್ಣಗೊಂಡಲ್ಲಿ ರೇವಣಿಯು ಪೂರ್ಣಾವಧಿಯಾಗುತ್ತದೆ ಹಾಗೂ ಇಂತಹ ಪಾವತಿಯಾಗದ ಕಂಪನಿಗಳಿಗೆ ಅನ್ವಯವಾಗುವ ದಂಡ ಬಡ್ಡಿ ಶುಲ್ಕಗಳನ್ನು ಕಳೆದು ಮರುಪಾವತಿಗೆ ಬಾಕಿ ಇರುವುದನ್ನು ಕಳೆದು ನೀಡಲಾಗುತ್ತದೆ.
- ಒಂದು ತಿಂಗಳಿನೊಳಗೆ ಈ ರೇವಣಿಯನ್ನು ಅವಧಿಪೂರ್ವ ಸಮಾಪ್ತಿಗೊಳಿಸಿದಲ್ಲಿ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ ಹಾಗೂ ಕೇವಲ ಅಸಲನ್ನು ಮಾತ್ರ ಮರಳಿಸಲಾಗುತ್ತದೆ.
- ಆರ್ ಡಿ ಸಲಹೆಯಲ್ಲಿನ ಮೂದಿಸಲಾಗಿರುವ ಪೂರ್ಣಾವಧಿ ಮೊಬಲಗು ಎಲ್ಲಾ ಕಂಪನಿಗಳನ್ನೂ ಸೂಕ್ತ ಸಮಯಕ್ಕೆ ಪಾವತಿಸುವ ನಿಬಂಧನೆಗೆ ಒಳಪಟ್ಟಿದೆ.

ಕಂಪನಿ ಪಾವತಿಯಲ್ಲಿನ ವಿಳಂಬಕ್ಕೆ ದಂಡ:

- 5 ದಿನಗಳ ಹೆಚ್ಚುವರಿ ಅವಧಿಯ ನಂತರ ಯಾವುದೇ ಕಂಪನಿ ಪಾವತಿ ವಿಳಂಬವಾದರೆ, ಬ್ಯಾಂಕ್ ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದ ಆರ್ ಡಿ ಬಡ್ಡಿದರದ ದರದಲ್ಲಿ ದಂಡ ಬಡ್ಡಿಯನ್ನು ವಿಳಂಬದ ತಿಂಗಳಿಗೆ ವಿಧಿಸಲಾಗುತ್ತದೆ.
- ಇಂತಹ ಬಡ್ಡಿಯನ್ನು ಲೆಕ್ಕಹಾಕಲು ತಿಂಗಳಿನ ಕಾಲಾಭಾಗವನ್ನು ಪೂರ್ಣ ತಿಂಗಳೆಂದು ಪರಿಗಣಿಸಲಾಗುತ್ತದೆ.
- ತಿಂಗಳಿನ ಪಾವತಿಯನ್ನು ಮಾನ್ಯ ಮಾಡಿದರೂ ಸಹ, ಕಂಪನಿ ವಸೂಲಾತಿಯ ಸ್ಥಾಯಿ ಸೂಚನೆಯು ವಿಫಲವಾಗುವುದರಿಂದ, ಬ್ಯಾಂಕ್ ಸ್ಥಾಯಿ ಸೂಚನೆ ವೈಫಲ್ಯದ ಶುಲ್ಕವನ್ನು ಸಾಮಾನ್ಯ ಗುಣಲಕ್ಷಣಗಳು ಮತ್ತು ಶುಲ್ಕ ನಿಗದಿ (GFSC)ಯ ಪ್ರಕಾರ ಚಾಲ್ತಿ/ಉಳಿತಾಯ ಖಾತೆಯಿಂದ ವಸೂಲು ಮಾಡುತ್ತದೆ.
- ವಿಧಿಸಬಹುದಾದ ಒಟ್ಟು ದಂಡ ಶುಲ್ಕವನ್ನು ಬ್ಯಾಂಕ್ ನಿಂದ ಪಾವತಿಸಬೇಕಾದ ಒಟ್ಟು ಬಡ್ಡಿ ಮೊಬಲಗಿನಿಂದ ವಸೂಲು ಮಾಡಲಾಗುತ್ತದೆ ಹಾಗೂ ಇದನ್ನು ಖಾತೆಯ ಪೂರ್ಣಾವಧಿಯ ಸಮಯದಲ್ಲಿ ಅಥವಾ ಅವಧಿಪೂರ್ವ ಮುಕ್ತಾಯದ ಸಮಯದಲ್ಲಿ ವಸೂಲು ಮಾಡಲಾಗುತ್ತದೆ.

ಆರ್ ಡಿಯ ಅವಧಿಪೂರ್ವ ಹಿಂತೆಗೆತ:

- ಒಂದು ತಿಂಗಳಿನೊಳಗೆ ಈ ರೇವಣಿಯನ್ನು ಅವಧಿಪೂರ್ವ ಮುಕ್ತಾಯ ಮಾಡಿದ ಸಂದರ್ಭದಲ್ಲಿ, ಯಾವುದೇ ಬಡ್ಡಿಯನ್ನೂ ನೀಡಲಾಗುವುದಿಲ್ಲ ಹಾಗೂ ಕೇವಲ ಅಸಲು ಮೊಬಲಗನ್ನು ಮಾತ್ರ ಮರಳಿಸಲಾಗುತ್ತದೆ.
- ಆರ್ ಡಿಯನ್ನು ಅಕಾಲಿಕವಾಗಿ ಹಿಂತೆಗೆತಿಯಾಗ. ರೇವಣಿ ಬ್ಯಾಂಕಿನಲ್ಲಿ ಉಳಿದಿರುವ ಅವಧಿಗೆ ರೇವಣಿ ದಿನಾಂಕದಂದು ಚಾಲ್ತಿಯಲ್ಲಿರುವ ದರದಲ್ಲಿ ಅಥವಾ ಒಪ್ಪಂದದ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ, ದಂಡ ಶುಲ್ಕವನ್ನು ಕಡಿತಗೊಳಿಸಿದ ನಂತರ ಯಾವುದೂ ಕಡಿಮೆಯೋ ಅದನ್ನು ಪಾವತಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ರೇವಣಿಯ ಅಕಾಲಿಕ ಮುಕ್ತಾಯಕ್ಕಾಗಿ ಬ್ಯಾಂಕ್ ಕಾಲಕಾಲಕ್ಕೆ ನಿರ್ಧರಿಸಬಹುದಾದ ದರಗಳಲ್ಲಿ ದಂಡವನ್ನು ವಿಧಿಸಬಹುದು.

ವಿದೇಶೀ ವಿನಿಮಯ ವಹಿವಾಟಿನ ಅಧಿಕೃತ ಶಾಖೆಗಳಲ್ಲಿ ಭಾರತದಾದ್ಯಂತ ವಿದೇಶೀ ವಿನಿಮಯ ಸೇವೆಗಳನ್ನು ಆಯ್ಕೆ R ಶಾಖೆಗಳಲ್ಲಿ (ಎ ಮತ್ತು ಬಿ ವರ್ಗ) ವಿಸ್ತರಿಸಲಾಗಿದೆ.

- ವಿದೇಶೀ ಕರೆನ್ಸಿ ನಗದು ಖರೀದಿ/ಮಾರಾಟ
- ವೈರ್ ವರ್ಗಾವಣೆ/ಹೊರಹರಿವಿನ ರವಾನೆ
- ಡಿಮ್ಯಾಂಡ್ ಡ್ರಾಫ್ಟ್
- ಫೋರೆನ್ ಕಾರ್ಡ್ ಗಳು

ಚೆಕ್ ಗಳು

ನಮ್ಮ ಗ್ರಾಹಕರಾಗಿ ನೀವು ಎಲ್ಲಾ ಕರೆನ್ಸಿಗಳಲ್ಲಿಯೂ ಚೆಕ್ ಗಳನ್ನು ರೇವಣಿ ಮಾಡಬಹುದಾಗಿದೆ. ಕೆಳಗೆ ನೀಡಿರುವ ವಿಳಾಸಕ್ಕೆ ನಿಮ್ಮ ಕೋಟಕ್ ಮಹಿಲಾ ಬ್ಯಾಂಕ್ ನ ಪರವಾಗಿ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಅನ್ನು ಕಳುಹಿಸಿ ಮತ್ತು ನಾವು ನಿಮ್ಮ ವಿದೇಶೀ ಬ್ಯಾಂಕ್ ನಿಂದ ನಿಧಿಯನ್ನು ಸಂಗ್ರಹಿಸುತ್ತೇವೆ ಮತ್ತು ನಿಮ್ಮ ಖಾತೆಗೆ ಜಮೆ ಮಾಡುತ್ತೇವೆ. ಎನ್ ಆರ್ ಐ ಸರ್ವಿಸ್ ಸೆಂಟರ್, ಕೋಟಕ್ ಮಹಿಲಾ ಬ್ಯಾಂಕ್ ಲಿ., 5 ನೆಯ ಮಹಡಿ, ವಿನಯ ಭವ್ಯ ಕಾಂಪ್ಲೆಕ್ಸ್, ಸಿ.ಎಸ್.ಟಿ ರಸ್ತೆ, ಸಾಂತಾಕ್ರೂಜ್ ಈಸ್ಟ್, ಮುಂಬೈ -400 098, ಭಾರತ. ನಿಮ್ಮ ಖಾತೆಗೆ ಚೆಕ್ ಹಾಕುವ ಪ್ರಕ್ರಿಯೆಗಳ ಅಂದಾಜು ಸಮಯ ಯಾವ ದೇಶ/ಸ್ಥಳದಿಂದ ಸಾಧನವನ್ನು ತೆಗೆಯಲಾಗಿದೆ ಹಾಗೂ ಕರೆನ್ಸಿಯ ವಿಧದ ಮೇಲೆ ಆಧಾರವಾಗಿದ್ದು, ಇದು ನಮ್ಮ ನಾಸ್ಟ್ರೋ ಖಾತೆಯಲ್ಲಿ ಜಮೆಯಾದ 6 ರಿಂದ 21 ಕೆಲಸದ ದಿನಗಳೊಳಗಾಗಿ ನಿಮಗೆ ಜಮೆಯಾಗುತ್ತದೆ.

ವಿದೇಶೀ ಕರೆನ್ಸಿ ನಗದು

ವಿದೇಶೀ ಕರೆನ್ಸಿ ನಗದು ಪ್ರಸ್ತುತ ಮೊಬೈಲ್ ಬ್ಯಾಂಕಿಂಗ್ ಆಪ್ಲಿಕೇಶನ್ ನಲ್ಲಿ 15 ಕರೆನ್ಸಿಗಳಲ್ಲಿ ಎಲ್ ಆರ್ ಎಸ್ ಅಡಿಯಲ್ಲಿ ವಿರಾಮ ಪ್ರಯಾಣ ಮತ್ತು ಶಿಕ್ಷಣಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ನಿವಾಸಿ ವ್ಯಕ್ತಿಗಳಿಗೆ ಮಾತ್ರ ಲಭ್ಯವಿದೆ. ಮಾರಾಟವಾಗುವ ವಿದೇಶೀ ಕರೆನ್ಸಿಯ ಮೊತ್ತವು ಅರ್ ಬಿ ಐ ಕಾಲಕಾಲಕ್ಕೆ ನಿಗದಿಪಡಿಸಿದ ಮಾನದಂಡಗಳ ಪ್ರಕಾರವಾಗಿರುತ್ತದೆ. ಫೋರೆನ್ ವಹಿವಾಟುಗಳನ್ನು ಆರ್ ಬಿ ಐ ವಿದೇಶೀ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ನಿಯಂತ್ರಿಸುತ್ತದೆ, ಇದು ಉದಾರೀಕೃತ ರವಾನೆ ಯೋಜನೆ (ಎಲ್ ಆರ್ ಎಸ್) ಮಿತಿಗಳು, ವಿದೇಶೀ ಕರೆನ್ಸಿ ನಗದು ಮೇಲೆ ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ (ಟಿಸಿಎಸ್) ಮತ್ತು ಅನುಸರಣೆ ಮಾನದಂಡಗಳನ್ನು ನಿಗದಿಪಡಿಸುತ್ತದೆ.

ಹೊರಹರಿವಿನ ರವಾನೆ

ಟೆಲಿಗ್ರಾಫಿಕ್ ವರ್ಗಾವಣೆ/ವರ್ಗಾವಣೆ/ವೈರ್ ವರ್ಗಾವಣೆ/ಸ್ವಿಫ್ಟ್ ವರ್ಗಾವಣೆ ಎಂದೂ ಕರೆಯಲ್ಪಡುವ ಹೊರಾಂಗಣ ರವಾನೆಯು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಫಲಾನುಭವಿ ಖಾತೆಗೆ ಹಣವನ್ನು ಕಳುಹಿಸಲು ಅತ್ಯಂತ ವೇಗವಾದ ಮತ್ತು ಅತ್ಯಂತ ಅನುಕೂಲಕರ ಮಾರ್ಗವಾಗಿದೆ. ಉದಾರೀಕೃತ ರವಾನೆ ಯೋಜನೆ (ಎಲ್ ಆರ್ ಎಸ್) ಅಡಿಯಲ್ಲಿ ಪ್ರತಿಯೊಬ್ಬ ನಿವಾಸಿಯೂ ಪ್ರತಿ ಹಣಕಾಸು ವರ್ಷಕ್ಕೆ ಯುಎಸ್ ಡಾಲರ್ 250000 ವರೆಗೆ ರವಾನೆ ಮಾಡಬಹುದು.

ಶಿಕ್ಷಣ ಶುಲ್ಕಗಳು, ಜೀವನ ವೆಚ್ಚಗಳು, ಕುಟುಂಬ ನಿರ್ವಹಣೆ, ವಿದೇಶದಲ್ಲಿ ಹೂಡಿಕೆಗಳು ಅಥವಾ ನಿಮ್ಮ ಸ್ನೇಹಿತರಿಗೆ ವಿದೇಶಕ್ಕೆ ಹಣವನ್ನು ಕಳುಹಿಸುವುದು ಯಾವುದಾದರೂ, ನಮ್ಮ ಆನ್ಲೈನ್ ಬಾಹ್ಯ ರವಾನೆ ಸೇವೆ ಕೋಟಕ್ ರೆಮಿಟ್ ಬಳಸಿ ಕೆಲವೇ ಕ್ಲಿಕ್‌ಗಳ ಅಂತರದಲ್ಲಿ ಇದನ್ನು ಮಾಡಬಹುದು, ಇದನ್ನು ನಿಮ್ಮ ಮೊಬೈಲ್ / ನೆಟ್ ಬ್ಯಾಂಕಿಂಗ್ ಮೂಲಕ ಪ್ರವೇಶಿಸಬಹುದು.

ಕೋಟಕ್ ರೆಮಿಟ್

- ಉದಾರೀಕೃತ ರವಾನೆ ಯೋಜನೆ (ಎಲ್ ಆರ್ ಎಸ್) ಅಡಿಯಲ್ಲಿ ಗ್ರಾಹಕರು ಚಾಲ್ತಿ ಮತ್ತು ಬಂಡವಾಳ ಖಾತೆ ಉದ್ದೇಶಗಳಿಗಾಗಿ ವಿದೇಶಗಳಿಗೆ ಹಣವನ್ನು ರವಾನಿಸಬಹುದು.
- ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಯುಎಸ್ ಡಾಲರ್ 50,000 ವರೆಗಿನ ಆನ್ಲೈನ್ ರವಾನೆ ಅನುಕೂಲಕರ ಡಿಜಿಟಲ್ ರವಾನೆ ಸೌಲಭ್ಯ.
- ಮಾರ್ಗದರ್ಶನ ಮತ್ತು ಗ್ರಾಹಕ ಸೇವೆಗಾಗಿ ದೂರವಾಣಿ ಬೆಂಬಲ ಲಭ್ಯವಿದೆ.
- 15 ಕರೆನ್ಸಿಗಳಲ್ಲಿ ಲಭ್ಯ.
- ಆನ್ಲೈನ್ ವರ್ಗಾವಣೆಗಳ ಮೂಲಕ ಗ್ರಾಹಕರು ಕಡಿಮೆ ವಹಿವಾಟು ಶುಲ್ಕಗಳನ್ನು ಆನಂದಿಸಬಹುದು.

ಕೋಟಕ್ ರೆಮಿಟ್ ಮೂಲಕ 24*7 ಆನ್ಲೈನ್ ವರ್ಗಾವಣೆ ಮಾಡಲು ನೀವು ಈ ಕೆಳಗಿನ ಯಾವುದೇ ವಿಧಾನಗಳನ್ನು ಆಯ್ಕೆ ಮಾಡಬಹುದು.

- ಮೊಬೈಲ್ ಬ್ಯಾಂಕಿಂಗ್:
ಕೋಟಕ್ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಗೆ ಲಾಗಿನ್ ಮಾಡಿ > ಪಾವತಿಗಳು > ಹಣ ಕಳುಹಿಸಿ > ವಿದೇಶಕ್ಕೆ ಹಣ ಕಳುಹಿಸಿ!
- ನೆಟ್ ಬ್ಯಾಂಕಿಂಗ್:
ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಮಾಡಿ > 'ಪಾವತಿಗಳು ಮತ್ತು ತೆರಿಗೆಗಳು' ಮೇಲೆ ಕ್ಲಿಕ್ ಮಾಡಿ > 'ವಿದೇಶಕ್ಕೆ ಹಣ ಕಳುಹಿಸಿ' ಆಯ್ಕೆ ಮಾಡಿ >

ಪರ್ಯಾಯವಾಗಿ ನೀವು ಅ2 ಕಮ್ ಫೋಷಣೆ/ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಹತ್ತಿರದ ಯಾವುದೇ ಕೋಟಕ್ ಬ್ಯಾಂಕ್ ಶಾಖೆಗೆ ಸಲ್ಲಿಸಬಹುದು.

ವಿದೇಶೀ ಕರೆನ್ಸಿ ಡಿಮಾಂಡ್ ಡ್ರಾಫ್ಟ್

ವಿದೇಶೀ ಕರೆನ್ಸಿ ಡಿಮಾಂಡ್ ಡ್ರಾಫ್ಟ್ (ಎಫ್ ಸಿ ಡಿಡಿ) ಎನ್ನುವುದು ಅಂತಾರಾಷ್ಟ್ರೀಯ ಪಾವತಿಗಳನ್ನು ಸುಗಮಗೊಳಿಸಲು ವಿದೇಶೀ ಕರೆನ್ಸಿಯಲ್ಲಿ ಬ್ಯಾಂಕ್ ನೀಡುವ ಪೂರ್ವ-ಪಾವತಿಸಿದ, ನೆಗೋಶಿಯೇಬಲ್ ಬ್ಯಾಂಕಿಂಗ್ ಸಾಧನವಾಗಿದೆ. ವಿದೇಶೀ ಕರೆನ್ಸಿ ಡಿಮಾಂಡ್ ಡ್ರಾಫ್ಟ್ ಗಳನ್ನು ಫಲಾನುಭವಿಯ ಪರವಾಗಿ ಪಡೆಯಬೇಕಾಗುತ್ತದೆ ಮತ್ತು ವಿವಿಧ ರೀತಿಯ ಪಾವತಿಗಳನ್ನು ಮಾಡಲು ಬಳಸಬಹುದು - ,:

- ಸ್ನೇಹಿತರು ಅಥವಾ ಸಂಬಂಧಿಕರಿಗೆ ಉಡುಗೊರೆ ರವಾನೆ ಮಾಡಲು
- ವಿವಿಧ ಪರೀಕ್ಷೆಗಳಾದ TOEFL, GMAT ಇತ್ಯಾದಿಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಶುಲ್ಕವಾಗಿ ಪಾವತಿ
- ವಿದೇಶದಲ್ಲಿನ ವಿಶ್ವವಿದ್ಯಾನಿಲಯದ ಶುಲ್ಕ ಪಾವತಿ
- ವಿದೇಶದಲ್ಲಿನ ವೈದ್ಯಕೀಯ ಚಿಕಿತ್ಸೆಯ ಪಾವತಿ
- ಆರ್ ಬಿ ಐ ಮಾರ್ಗದರ್ಶನದ ಪ್ರಕಾರ ಅನುಮತಿಸಲಾದ ಇತರೆ ಯಾವುದೇ ಉದ್ದೇಶಗಳಿಗೆ

ಎಫ್ ಸಿ ವೈ ಡಿಮಾಂಡ್ ಡ್ರಾಫ್ಟ್ ಗಳನ್ನು ಮೂರು ಕರೆನ್ಸಿಗಳಲ್ಲಿ ನೀಡಲಾಗುತ್ತದೆ: ಯುನೈಟೆಡ್ ಸ್ಟೇಟ್ಸ್ ಡಾಲರ್‌ಗಳು (ಯುಎಸ್ ಡಾಲರ್), ಗ್ರೆಟ್ ಬ್ರಿಟನ್ ಪೌಂಡ್‌ಗಳು (ಜಿಬಿಪಿ), ಮತ್ತು ಕೆನಡಿಯನ್ ಡಾಲರ್‌ಗಳು (ಸಿಎಡಿ)

ಫೋರೆನ್ ಕಾರ್ಡ್

ಕೋಟಕ್ ಫೋರೆನ್ ಕಾರ್ಡ್, ವೀಸಾ ಸಹಯೋಗದೊಂದಿಗೆ ಪರಿಚಯಿಸಲಾದ ಚಿಪ್ ಆಧಾರಿತ ಪ್ರಿ-ಪೇಯ್ಡ್ ಕಾರ್ಡ್ ಆಗಿದೆ. ಈ ಮಲ್ಟಿಕರೆನ್ಸಿ ಕಾರ್ಡ್ ನಿಮಗೆ ಅನುಕೂಲಕರ ಮತ್ತು ಸುರಕ್ಷಿತ ರೀತಿಯಲ್ಲಿ ಒಂದೇ ಕಾರ್ಡ್ ನಲ್ಲಿ OR ಕಾರ್ಡ್‌ನಲ್ಲಿ 15 ಕರೆನ್ಸಿಗಳನ್ನು ಲೋಡ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಕೋಟಕ್ ಫೋರೆನ್ ಕಾರ್ಡ್ ವ್ಯಾಪಾರಿಗಳಲ್ಲಿ ವ್ಯಾಪಕ ಸ್ವೀಕಾರವನ್ನು ಹೊಂದಿದೆ, ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ ಮತ್ತು ಬಳಸಲು ಸುಲಭ ಮತ್ತು ವೇಗವಾಗಿರುತ್ತದೆ. ಇದು ವಿದೇಶೀ ವಿನಿಮಯ ನಗದಿಗೆ ಉತ್ತಮ ಪರ್ಯಾಯವಾಗಿದೆ.

- ಇದು ಅನುಕೂಲಕರ ಮತ್ತು ಸಾಗಿಸಲು ಮತ್ತು ಬಳಸಲು ಸುಲಭವಾದ ವಸ್ತುವಾಗಿದೆ. ಒಂದೇ ಕಾರ್ಡ್‌ನಲ್ಲಿ ಬಹು ಕರೆನ್ಸಿಯನ್ನು ಲೋಡ್ ಮಾಡಬಹುದು.
- ಇದು 15 ಕರೆನ್ಸಿಗಳಲ್ಲಿ ಲಭ್ಯವಿದೆ ಎಂದರೆ ಯುಎಸ್ ಡಾಲರ್ / ಯೂರೋ / ಜಿಬಿಪಿ / ಎಯುಡಿ / ಎಸ್ ಜಿ ಡಿ / ಸಿ ಹೆಚ್ ಎಫ್ / ಹೆಚ್ ಕೆ ಡಿ / ಜಿಪಿವೈ / ಸಿಎಡಿ / ಎಸ್ ಇಕೆ / ಜೆಡ್ ಎ ಆರ್ / ಎಇಡಿ / ಎಸ್ ಎ ಆರ್ / ಟಿಹೆಚ್ ಬಿ / ಎನ್ ಜೆಡ್ ಡಿ
- ಎನ್ಟ್ರಿಪ್ಲಾಟ್ ಮಾಡಿದ ಚಿಪ್ ಕಾರ್ಡ್ ಅನ್ನು ನಕಲು, ವಂಚನೆ ಮತ್ತು ದುರುಪಯೋಗದಿಂದ ಸುರಕ್ಷಿತಗೊಳಿಸುತ್ತದೆ.
- ಸ್ಥಳೀಯ ಪೂರ್ವನಿರ್ಧಾರಿತ ಕರೆನ್ಸಿಯ ಸಂಪೂರ್ಣ ಬಳಕೆಯ ನಂತರ, ಮುಂದಿನ ಪೂರ್ವನಿರ್ಧಾರಿತ ಕರೆನ್ಸಿಯ ಲಭ್ಯತೆ.
- ಇದು ವಿನಿಮಯ ದರದ ಏರಿಳಿತಗಳಿಂದ ರಕ್ಷಣೆ ನೀಡುತ್ತದೆ.

- ಇದನ್ನು ಖರ್ಚು ನಿರ್ವಹಣೆ ಮತ್ತು ದೈನಂದಿನ ಪಾವತಿಗಳಿಗೆ ಬಳಸಬಹುದು.
- ಇದನ್ನು ಶಾಖೆಗಳಲ್ಲಿರುವ ಕೌಂಟರ್‌ಗಳಲ್ಲಿ ತಕ್ಷಣವೇ ನೀಡಬಹುದು ಅಥವಾ ನಿಮ್ಮ ನೋಂದಾಯಿತ ವಿಳಾಸಕ್ಕೆ ತಲುಪಿಸಬಹುದು.
- ಕಾರ್ಡ್ ನಲ್ಲಿ OR ಕಾರ್ಡ್‌ನಲ್ಲಿ ಲೋಡ್ ಮಾಡಲಾದ ಅದೇ ದೇಶದಲ್ಲಿ ವಹಿವಾಟು ನಡೆಸಿದರೆ, ಯಾವುದೇ ಕ್ರಾಸ್ ಕರೆನ್ಸಿ ವಹಿವಾಟು ಮಾರ್ಕ್-ಅಪ್ ಇರುವುದಿಲ್ಲ.
- ಸಿಂಧುತ್ವ ವರ್ಷಗಳು (ಕಾರ್ಡ್ ಮೇಲೆ ಸೂಚಿಸಿದಂತೆ)
- ವೈಯಕ್ತಿಕಗೊಳಿಸಿದ/ವೈಯಕ್ತಿಕರಿಸಿದ ಕಾರ್ಡ್/ಬ್ಯಾಂಕ್ ಕಾರ್ಡ್/ಇನ್ಸ್ಟಾ ಕಾರ್ಡ್ ಗೆ ಆಯ್ಕೆ.

ವಿದೇಶಗಳಿಗೆ ಪ್ರಯಾಣಿಸುವ ಭಾರತೀಯ ನಿವಾಸಿಗಳು ಮತ್ತು ಭಾರತದಲ್ಲಿ ವಾಸಿಸುವ ವಿದೇಶಿ ಪ್ರಜೆಗಳಿಗೆ ಫೋರೆನ್ ಕಾರ್ಡ್ ಲಭ್ಯವಿದೆ. ಕೋಟಕ್ ಮಹಿಂಡ್ರಾ ಬ್ಯಾಂಕ್‌ನಲ್ಲಿ ಖಾತೆಯನ್ನು ನಿರ್ವಹಿಸುವ ಗ್ರಾಹಕರು ಮತ್ತು ಬ್ಯಾಂಕೇತರ ಗ್ರಾಹಕರಿಗೆ ಇದನ್ನು ನೀಡಬಹುದು. ಮೊಬೈಲ್/ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್‌ನಲ್ಲಿ ಮತ್ತು ಕೋಟಕ್ ಮಹಿಂಡ್ರಾ ಬ್ಯಾಂಕ್ ಶಾಖೆಗಳಲ್ಲಿ ಅನ್ವಯವಾಗುವ ದಾಖಲೆಗಳನ್ನು ಸಲ್ಲಿಸುವ ಮೂಲಕ ಫೋರೆನ್ ಕಾರ್ಡ್ ಅನ್ನು ತಕ್ಷಣವೇ ಖರೀದಿಸಬಹುದು/ಲೋಡ್ ಮಾಡಬಹುದು.

ಫೋರೆನ್ ವಹಿವಾಟುಗಳನ್ನು ಆರ್ಬಿಐ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಅಡಿಯಲ್ಲಿ ನಿಯಂತ್ರಿಸುತ್ತದೆ, ಇದು ಉದಾರೀಕೃತ ರವಾನೆ ಯೋಜನೆ (ಎಲ್‌ಆರ್‌ಎಸ್) ಮಿತಿಗಳು, ಫೋರೆನ್ ಕಾರ್ಡ್‌ನಲ್ಲಿ ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ (ಟಿಸಿಎಸ್) ಮತ್ತು ಅನುಸರಣೆ ಮಾನದಂಡಗಳನ್ನು ನಿಗದಿಪಡಿಸುತ್ತದೆ.

ಇರಾನ್, ಉತ್ತರ ಕೊರಿಯಾ, ಕ್ಯೂಬಾ, ಸಿರಿಯಾ, ಕೈಮಿಯಾ ಪ್ರದೇಶ, ಅಫಘಾನಿಸ್ತಾನ, ವೆನೆಜುವೆಲಾ, ಭಾರತ, ನೇಪಾಳ, ಭೂತಾನ್, ಮ್ಯಾನ್ಮಾರ್ (ಬರ್ಮಾ) ದೇಶಗಳನ್ನು ಹೊರತುಪಡಿಸಿ ಪ್ರಪಂಚದಾದ್ಯಂತ ಫೋರೆನ್ ಕಾರ್ಡ್ ಕಾರ್ಯನಿರ್ವಹಿಸುತ್ತದೆ.

* ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು www.Kotak.bank.in ಗೆ ಭೇಟಿ ನೀಡಿ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು www.Kotak.bank.in ಗೆ ಭೇಟಿ ನೀಡಿ.

ವಂಚನೆ:

ಇದು ವೆಬ್ ಸೈಟ್‌ನಲ್ಲಿನ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಗಳನ್ನು ಪಡೆಯಲು ನಡೆಸುವ ವಂಚನೆಯ ಅವರಾಧ ಕ್ರಮವನ್ನು ವಿವರಿಸಲು ಬಳಸುವ ಶಬ್ದವಾಗಿದೆ. ವಿಶ್ವಾಸಾರ್ಹ ಗುರುತಾಗಿ ವಿನ್ಯಾಸಗೊಳಿಸಲಾದ ವೆಬ್ ಸೈಟ್‌ನಲ್ಲಿರುವ ಬಳಕೆದಾರರ ಗೌಪ್ಯ ಮಾಹಿತಿಗಳಾದ ಬಳಕೆದಾರರ ಹೆಸರು, ಪಾಸ್ ವರ್ಡ್‌ಗಳು, ಖಾತೆ ವಿವರಗಳು, ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಇತ್ಯಾದಿ ಮಾಹಿತಿಗಳನ್ನು ಬಹಿರಂಗಪಡಿಸಿ ವಂಚಿಸುತ್ತಾರೆ.

ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಲಹೆಗಳು:

- ನಮ್ಮ ಬ್ಯಾಂಕ್ ವೆಬ್ ಸೈಟ್ ಅನ್ನು URL, www.Kotak.bank.in ಅನ್ನು ನಿಮ್ಮ ಬ್ರೌಸರ್ ಅಡ್ರೆಸ್ ಬಾರ್‌ನಲ್ಲಿ ಯಾವಾಗಲೂ ಟೈಪ್ ಮಾಡಿ ಪ್ರವೇಶಿಸಿ.
- ಈ-ಮೇಲ್ ಮೂಲಕ ಯಾವುದೇ ವೈಯಕ್ತಿಕ ಮಾಹಿತಿಗಳ ಕುರಿತ ಯಾವುದೇ ಮನವಿ ಪ್ರತಿಕ್ರಿಯಿಸಬೇಡಿ.
- ಯಾವಾಗಲೂ ನೀವು ನಮ್ಮ ವೆಬ್ ಸೈಟ್ ಭೇಟಿ ಮಾಡಿದಾಗ ನಿಮ್ಮ ಬ್ರೌಸರ್‌ನ ಕೆಳಭಾಗದಲ್ಲಿ ಪ್ಯಾಡ್ ಲಾಕ್ ಸಂಕೇತವನ್ನು ಗಮನಿಸಿ.
- ಯಾವುದೇ ಸಮಸ್ಯೆಯಿದ್ದಲ್ಲಿ ನಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ, ಅಥವಾ ನಮ್ಮ 24 ಗಂಟೆಗಳ ಗ್ರಾಹಕ ಸಂಪರ್ಕ ಕೇಂದ್ರಕ್ಕೆ ಕರೆಮಾಡಿ.

ಮೋಸಗೊಳಿಸುವಿಕೆ:

ಇದು ಸೂಕ್ಷ್ಮ ಮಾಹಿತಿಗಳನ್ನು ಕಾನೂನಿಗೆ ವಿರುದ್ಧವಾಗಿ ಪ್ರವೇಶಿಸಿ ಪಡೆದುಕೊಳ್ಳುವ ವ್ಯಕ್ತಿಗಳಾದ ಮೋಸದ ಕ್ರಮವಾಗಿದೆ. ಈ-ಮೇಲ್ ಮೋಸ ಎನ್ನುವುದು ಮೂಲ ಕಳುಹಿಸಿದಾರನನ್ನು ಮರೆಮಾಡಿ, ಅಧಿಕೃತ ಗುರುತೆಂದು ವಂಚಿಸಿ, ಬಳಕೆದಾರನ ಗೌಪ್ಯ ಮಾಹಿತಿಯನ್ನು ಬಹಿರಂಗಗೊಳಿಸುವ ಕ್ರಿಯೆಯಾಗಿದೆ. ಸಾಮಾನ್ಯವಾಗಿ, ಈ ಮೇಲ್ ಕಾನೂನುಬದ್ಧ ವಿಳಾಸದಿಂದ ಬಂದಂತೆ ಕಂಡುಬರುತ್ತದೆ ಆದರೂ ಪ್ರತಿಕ್ರಿಯಿಸಬೇಕಾದ ವಿಳಾಸದ ಸ್ಥಳದಲ್ಲಿ ವಾಸ್ತವವಾದ ಮೋಸಗಾರನ ಈ ಮೇಲ್ ವಿಳಾಸವಿರುತ್ತದೆ. ವೆಬ್ ಸೈಟ್ ಮೋಸ ಎನ್ನುವುದು ಒಂದು ಪ್ರಸಿದ್ಧ ವೆಬ್ ಸೈಟ್ ಅನ್ನು ಮೋಸದ ಸಂಸ್ಥೆಯಿಂದ ಅನುಕರಿಸಿ, ಬಳಕೆದಾರರ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಳ್ಳಲು ಮಾಡುವ ಮೋಸಗಾರಿಕೆಯ ವಿಧಾನವಾಗಿದೆ.

ಮೋಸದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಲಹೆಗಳು:

- ಕೋಟಕ್ ಮಹಿಂಡ್ರಾ ಬ್ಯಾಂಕ್ ನಿಮಗೆ ಎಂದಿಗೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡುವಂತೆ ಈ ಮೇಲ್ ಮೂಲಕ ಮನವಿ ಕಳುಹಿಸುವುದಿಲ್ಲ.
- ವೈಯಕ್ತಿಕ, ಆರ್ಥಿಕ ಅಥವಾ ಸುರಕ್ಷತಾ ಮಾಹಿತಿಗಳನ್ನು ಕೇಳುವ ಈ ಮೇಲ್‌ಗಳಿಗೆ ಎಂದಿಗೂ ಪ್ರತಿಕ್ರಿಯೆ ನೀಡಬೇಡಿ.
- ಇಂತಹ ಈ ಮೇಲ್‌ನಲ್ಲಿನ ಯಾವುದೇ ಸಂಪರ್ಕದ ಮೇಲೂ ಕ್ಲಿಕ್ ಮಾಡಬೇಡಿ.
- ನಿಮಗೆ ಯಾವುದೇ ಸಂದೇಹಾಸ್ಪದ ಈ ಮೇಲ್ ಕಳುಹಿಸಲಾಗಿದೆ ಎಂದು ಅನುಮಾನ ಬಂದಲ್ಲಿ, ದಯವಿಟ್ಟು ಅದರ ಕುರಿತು ನಿಮ್ಮ ಹತ್ತಿರದ ಶಾಖೆಗೆ ವರದಿ ಮಾಡಿ ಅಥವಾ ನಮ್ಮ 24 ಗಂಟೆಗಳ ಗ್ರಾಹಕ ಸಂಪರ್ಕ ಕೇಂದ್ರಕ್ಕೆ ಕರೆಮಾಡಿ.

ಧ್ವನಿವಂಚನೆ:

ಧ್ವನಿ ವಂಚನೆ ಎನ್ನುವುದು ವಂಚನೆಗೆ ಸಮನಾಗಿರುತ್ತದೆ ಆದರೂ ಇದು ಕಾನೂನುಬಾಹಿರವಾಗಿ ಗೌಪ್ಯತಾ ಮಾಹಿತಿ ಪಡೆಯಲು VoIP (ಅಂತರ್ಜಾಲ ಪೋಟೋಕಾಲ್ ನಲ್ಲಿ ಧ್ವನಿ) ಬಳಸುತ್ತದೆ. ಸಾಮಾನ್ಯವಾಗಿ, ವಂಚಕ ವ್ಯಕ್ತಿಯು ಗ್ರಾಹಕನಿಗೆ ಆತನ ವೈಯಕ್ತಿಕ, ಆರ್ಥಿಕ ಅಥವಾ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯನ್ನು IVR (ಸಂವಹನಾತ್ಮಕ ಧ್ವನಿ ಸ್ಪಂದನೆ) ನಂತರ ದೂರವಾಣಿ ವ್ಯವಸ್ಥೆಯಲ್ಲಿ ಕೇಳಲು ಕರೆ ಮಾಡುತ್ತಾನೆ.

ಧ್ವನಿವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಲಹೆಗಳು:

- ನಿಮ್ಮ ಪಾಸ್ ವರ್ಡ್ ಅಥವಾ ಪಿನ್ ಅನ್ನು ಕೋಟಕ್ ಮಹೀಂದ್ರಾ ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳುವ ಯಾವುದೇ ವ್ಯಕ್ತಿಗೂ ನೀಡಬೇಡಿ, ಯಾವುದೇ ಕೋಟಕ್ ಬ್ಯಾಂಕ್ ಉದ್ಯೋಗಿ ನಿಮ್ಮ ಪಾಸ್ ವರ್ಡ್ ಅಥವಾ ಪಿನ್ ಕೇಳುವುದಿಲ್ಲ.
- ನಿಮ್ಮ ಯಾವುದೇ ವೈಯಕ್ತಿಕ ಅಥವಾ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ಬಳಸುವ ಯಾವುದೇ ದೂರವಾಣಿ ವ್ಯವಸ್ಥೆಯಲ್ಲಿ ಬಿಡಬೇಡಿ.
- ಸಂದೇಹಾಸ್ಪದ ಮೇಲ್‌ನಲ್ಲಿ ನೀಡಲಾದ ದೂರವಾಣಿ ಸಂಖ್ಯೆಯನ್ನು ಕೋಟಕ್ ಬ್ಯಾಂಕ್‌ನ 24 ಗಂಟೆಗಳ ಗ್ರಾಹಕ ಸಂಪರ್ಕ ಸಂಖ್ಯೆಯೊಂದಿಗೆ ನೀವು ಕರೆ ಮಾಡಲು ಮುಂದಾಗುವ ಮೊದಲು ಪರಿಶೀಲಿಸಿ.
- ನಿಮಗೆ ಯಾವುದೇ ಸಂದೇಹಾಸ್ಪದ ಮೇಲ್ ಕಳುಹಿಸಲಾಗಿದೆ ಎಂದು ಅನಿಸಿದಲ್ಲಿ, ಅಥವಾ ಕೋಟಕ್ ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇವೆ ಎಂದು ನಿರ್ದಿಷ್ಟ ಸಂಖ್ಯೆಯನ್ನು ಬಳಸಿ ಕರೆ ಮಾಡಿದಲ್ಲಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಗೆ ವರದಿ ಮಾಡಿ ಅಥವಾ ನಮ್ಮ 24 ಗಂಟೆಗಳ ಗ್ರಾಹಕ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ. ನೀವು ನಿಮ್ಮ ಸಂದೇಹದ ಕುರಿತು bank@Kotak.bank.in ಗೆ ಬರೆಯಲೂ ಬಹುದು.

ಸಾಮಾನ್ಯ ನೆಟ್ ಬ್ಯಾಂಕಿಂಗ್ ಸುರಕ್ಷತೆಯ ಸಲಹೆಗಳು:

- ನಿಮ್ಮ ವೈಯಕ್ತಿಕ ಗುರುತು ಸಂಖ್ಯೆಯನ್ನು (ಪಿನ್) ಎಂದಿಗೂ ಬರೆದಿಡಬೇಡಿ - ಅದನ್ನು ನೆನಪಿನಲ್ಲಿಡಿ! ನಿಮ್ಮ ಪಿನ್ ಸಂಖ್ಯೆಯನ್ನು ಎಂದಿಗೂ ಇತರರಿಗೆ ಬಹಿರಂಗಪಡಿಸಬೇಡಿ. ಕೋಟಕ್ ಮಹೀಂದ್ರಾ ಬ್ಯಾಂಕ್ ನಿಮ್ಮ ಪಿನ್ ಅಥವಾ ಬಳಕೆದಾರ ಗುರುತು ಅಥವಾ ಪಾಸ್ ವರ್ಡ್ ಹಂಚಿಕೊಳ್ಳುವುದರಿಂದ ಉಂಟಾಗುವ ಯಾವುದೇ ನಷ್ಟಕ್ಕೆ ಜವಾಬ್ದಾರನ್ನಲ್ಲ.
- ಪಿನ್ ಆಯ್ಕೆ ಮಾಡುವಾಗ, ಸುಲಭವಾಗಿ ಗುರುತಿಸಬಹುದಾದ ಸಂಖ್ಯೆಗಳು ಹಾಗೂ ಅಕ್ಷರಗಳನ್ನು ಆಯ್ಕೆ ಮಾಡಬೇಡಿ. ಆರಂಭಿಕ ಅಕ್ಷರಗಳು, ದೂರವಾಣಿ ಸಂಖ್ಯೆಗಳು ಅಥವಾ ಜನ್ಮದಿನಾಂಕವನ್ನು ಬಳಸಬೇಡಿ.
- ಕೋಟಕ್ ಮಹೀಂದ್ರಾ ಬ್ಯಾಂಕ್ ನಿಮ್ಮ ವಹಿವಾಟಿನ ಎಚ್ಚರಿಕೆಗಳನ್ನು ತಿಳಿಸಲು ಈ ಮೇಲ್ ಹಾಗೂ ಎಸ್ ಎಂ ಎಸ್ ಅಲರ್ಟ್ ಸೌಲಭ್ಯ ನೀಡುತ್ತದೆ. ಬ್ಯಾಂಕ್‌ನಿಂದ ಕಳುಹಿಸಲಾಗುವ ಅಲರ್ಟ್‌ಗಳು - ಈ ಮೇಲ್‌ಗಳು/ಎಸ್ ಎಂ ಎಸ್‌ಗಳನ್ನು ಅನುಸರಿಸುತ್ತಿರಿ, ಇದು ನಿಮ್ಮ ನಿಧಿಯ ಜಾಡಿನ ಕುರಿತು ತಿಳಿಸುತ್ತದೆ ಮತ್ತು ಯಾವುದೇ ದುರ್ಬಳಕೆಯನ್ನು ತಡೆಯಲು ನೆರವಾಗುತ್ತದೆ.
- ನಿಮ್ಮ ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್‌ನ ಸುರಕ್ಷತೆಯ ಉಲ್ಲಂಘನೆಯಾಗಿದೆ ಎಂದು ನಿಮಗೆ ಅನಿಸಿದಲ್ಲಿ ಅಥವಾ ಡೆಬಿಟ್ ಕಾರ್ಡ್ ನಷ್ಟವಾದಲ್ಲಿ, ದಯವಿಟ್ಟು ತಕ್ಷಣವೇ 24 ಗಂಟೆಗಳ ಗ್ರಾಹಕ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ.

ಡೆಬಿಟ್ ಕಾರ್ಡ್ ಮತ್ತು ಎ ಟಿ ಎಂ ಗೆ ಸಂಬಂಧಿಸಿದ ಸುರಕ್ಷತಾ ಸಲಹೆಗಳು:

- ನಿಮ್ಮ ವೈಯಕ್ತಿಕ ಗುರುತು ಸಂಖ್ಯೆಯನ್ನು (ಪಿನ್) ಎಂದಿಗೂ ನಿಮ್ಮ ಕಾರ್ಡ್ ಹಿಂಬದಿಯಲ್ಲಿ ಬರೆಯಬೇಡಿ ಅಥವಾ ನಿಮ್ಮ ಪಿನ್ ಅನ್ನು ಯಾರೊಂದಿಗೂ ಬಹಿರಂಗಪಡಿಸಬೇಡಿ - ಅದನ್ನು ನೆನಪಿಡಿ!
- ಮೊದಲ ಎ ಟಿ ಎಂ ಬಳಕೆಯ ನಂತರ ನಿಮ್ಮ ಪಿನ್ ಅನ್ನು ಬದಲಾಯಿಸಿ ಹಾಗೂ ಜನ್ಮದಿನಾಂಕ, ದೂರವಾಣಿ ಸಂಖ್ಯೆ ಇತ್ಯಾದಿಗಳ ಸಂಖ್ಯೆಗಳನ್ನು ಬಳಸಬೇಡಿ.
- ನೀವು ಅದನ್ನು ಸ್ವೀಕರಿಸಿದ ಕೂಡಲೇ ಕಾರ್ಡ್ ಹಿಂಭಾಗದ ಸಹಿ ವಿಭಾಗದಲ್ಲಿ ನಿಮ್ಮ ಸಹಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ, ಕಾರ್ಡ್‌ನ ಖಾತೆ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಗಳನ್ನು ಕಾರ್ಡ್ ಕಳೆದುಹೋದಾಗ ಅಥವಾ ನಷ್ಟವಾದಾಗ ಬಳಸಲು ನೆರವಾಗುವಂತೆ ದಾಖಲಿಸಿಕೊಳ್ಳಿ. ಈ ಪಟ್ಟಿಯನ್ನು ಸುರಕ್ಷಿತ ಸ್ಥಳದಲ್ಲಿಡಿ.
- ನಿಮ್ಮ ಕಾರ್ಡ್ ಅನ್ನು ಪ್ರತೀ ಖರೀದಿಯ ನಂತರ ಮರಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
- ಕಾರ್ಡ್ ಸಂಖ್ಯೆಯನ್ನು ಎಂದಿಗೂ ಫೋನ್ ಮೂಲಕ ನೀಡಬೇಡಿ.
- ಮಾರಾಟ ರಸೀದಿಗೆ ಸಹಿ ಹಾಕುವ ಮೊದಲು ವಹಿವಾಟಿನ ಮೊಬಲಗನ್ನು ಯಾವಾಗಲೂ ಪರಿಶೀಲಿಸಿ.
- ರಸೀದಿಯ ಮೇಲಿನ ಗ್ರಾಹಕ ಪ್ರತಿಯಲ್ಲಿನ ಮೊಬಲಗಿನ ಮೇಲಿನ ಮಾರಾಟ ವೋಚರ್ ವ್ಯಾಪಾರಿ ಪ್ರತಿಯಲ್ಲಿ ದಾಖಲಾದ ಮೊಬಲಗಿಗೆ ಹೊಂದುವಂತಿದೆ ಎಂದು ಖಚಿತಪಡಿಸಿಕೊಳ್ಳಿ.
- ಕಾರ್ಡ್ ಅನ್ನು ಎಂದಿಗೂ ನಿಮ್ಮ ಕಾರ್‌ನಲ್ಲಿರುವ ಗ್ಲೋವ್ ಕಂಪಾರ್ಟ್‌ಮೆಂಟ್‌ನಲ್ಲಿ ಬಿಡಬೇಡಿ.
- ನಿಮ್ಮ ಪಿನ್ ಮತ್ತು ವಹಿವಾಟಿನ ಮೊಬಲಗನ್ನು ಎಂದಿಗೂ ರಕ್ಷಿಸಿ, ಹಾಗೂ ನಿಮಗೆ ಯಾವುದೇ ಸಂದೇಹಾಸ್ಪದ ವಿಷಯ ಕಂಡುಬಂದಲ್ಲಿ ತಕ್ಷಣವೇ ನಿಮ್ಮ ವಹಿವಾಟು ರದ್ದುಗೊಳಿಸಿ, ಬಿಟ್ಟುಬಿಡಿ.
- ಎ ಟಿ ಎಂ ವಹಿವಾಟು ಪೂರ್ಣಗೊಳಿಸಿದ ನಂತರ, ನಿಮ್ಮ ಕಾರ್ಡ್ ಮತ್ತು ವಹಿವಾಟಿನ ವರದಿಯನ್ನು ತೆಗೆದುಕೊಳ್ಳಲು ನೆನಪಿಡಿ - ರಸೀದಿಯನ್ನು ಹಿಂದೆ ಬಿಡಬೇಡಿ. ನಿಮ್ಮ ಮಾಸಿಕ ವಿವರಣೆಯೊಂದಿಗೆ ಅದನ್ನು ಪರಿಶೀಲಿಸಿ.
- ಎ ಟಿ ಎಂ ನಲ್ಲಿ ನಿಂತು ಎಂದಿಗೂ ನಿಮ್ಮ ನಗದು ಎಳೆಸಬೇಡಿ - ನಿಮ್ಮ ನಗದು, ಕಾರ್ಡ್ ಮತ್ತು ರಸೀದಿಯನ್ನು ತಕ್ಷಣವೇ ತೆಗೆದುಕೊಂಡು ಹೊರಡಿ.
- ನಿಮ್ಮ ನಂತರ ಎ ಟಿ ಎಂ ಬಳಸಲು ನಿಂತಿರುವ ವ್ಯಕ್ತಿ ನಿಮ್ಮ ಪಿನ್ ನೋಡಲು ಅಥವಾ ನೀವು ನಮೂದಿಸಿದ ವಹಿವಾಟಿನ ಮೊಬಲಗನ್ನು ಗಮನಿಸಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

- ನೀವು ಎ ಟಿ ಎಂ ಯಂತ್ರದಿಂದ ನಿಮ್ಮ ಕಾರ್ಡ್ ತೆಗೆಯಲು ಸಾಧ್ಯವಾಗದಿದ್ದರೆ, ಯಾರಾದರೂ ನೆರವು ನೀಡಲು ಬಂದಲ್ಲಿ ನಂಬಬೇಡಿ, ಅವರು ಬ್ಯಾಂಕ್‌ನ ಸುರಕ್ಷತಾ ಅಧಿಕಾರಿಯಾಗಿದ್ದರೂ ಸಹ. ಅಪರಿಚಿತರಿಂದ ಎಂದಿಗೂ ನೆರವು ನಿರೀಕ್ಷಿಸಬೇಡಿ.
- ನಿಮ್ಮ ಡೆಬಿಟ್ ಕಾರ್ಡ್ ಕಳೆದಿದೆ ಎಂದು ನಿಮಗೆ ಸಂದೇಹ ಉಂಟಾದಲ್ಲಿ, ದಯವಿಟ್ಟು ನಮ್ಮ 24 ಗಂಟೆಗಳ ಗ್ರಾಹಕ ಸಂಪರ್ಕ ಕೇಂದ್ರವನ್ನು ತಕ್ಷಣವೇ ಸಂಪರ್ಕಿಸಿ.

ಯಾವುದೇ ಪ್ರಶ್ನೆಗಳಿಗೆ, ದಯವಿಟ್ಟು ನಮ್ಮ 24-ಗಂಟೆಗಳ ಗ್ರಾಹಕ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ, ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ.

ಸ್ವದೇಶೀ ರವಾನೆ

ಡಿಮ್ಯಾಂಡ್ ಡ್ರಾಫ್ಟ್ (ಡಿಡಿ)

ಡಿಮ್ಯಾಂಡ್ ಡ್ರಾಫ್ಟ್‌ಗಳು: ಡಿಮ್ಯಾಂಡ್ ಡ್ರಾಫ್ಟ್ ಎನ್ನುವುದು ಪರಿಣಾಮಕಾರಿ ನಗದು ಪಾವತಿಯಾಗಿ ಬಳಸುವ ಒಂದು ಸಾಧನವಾಗಿದೆ. ಇದು ವಿನಿಮಯ ಸಾಧನ ಹಾಗೂ ಪಾವತಿ ಮಾಡಲು ಲಿಖಿತ ಆದೇಶವಾಗಿದೆ. ಬ್ಯಾಂಕ್ ಡಿಡಿಯನ್ನು ತನ್ನ ಸ್ವಂತ ಶಾಖೆಗಳಲ್ಲಿ ವಿತರಿಸುತ್ತದೆ, ಬ್ಯಾಂಕ್‌ನ ಪೂರಕ ಶಾಖೆಗಳಲ್ಲಿ ಬ್ಯಾಂಕ್ ಡ್ರಾಫ್ಟ್‌ತೆಗೆಯುವ ಸಿದ್ಧತೆಗಳ ಮೂಲಕ ಡ್ರಾಫ್ಟ್ ನೀಡಿಕೆಯನ್ನು ಮಾಡುತ್ತದೆ, ಪೂರಕ ಬ್ಯಾಂಕ್ ಸ್ಥಳಗಳ ಹೊರತಾದ ಪ್ರದೇಶಗಳಲ್ಲಿ ತೆಗೆಯಲಾದ ಡ್ರಾಫ್ಟ್‌ಗಳಿಗೆ ಸ್ಥಳೀಯ ಬ್ಯಾಂಕ್ ಶಾಖೆಯ ಸಿದ್ಧತೆಗಳನ್ನು ನೀಡುತ್ತದೆ.

ಡಿಡಿಗಳ ನೀಡಿಕೆಯ ಶುಲ್ಕವನ್ನು ಸಾಮಾನ್ಯ ಶುಲ್ಕ ನಿಗದಿಗಳಲ್ಲಿನ ಮೂದಿಸಲಾಗಿರುತ್ತದೆ.

ರಾಷ್ಟ್ರೀಯ ವಿದ್ಯುನ್ಮಾನ ಫಂಡ್ ವರ್ಗಾವಣೆ (ಎನ್‌ಇಎಫ್‌ಟಿ)

ಭಾರತದಾದ್ಯಂತ ನಿಧಿ ವರ್ಗಾವಣೆ ಮತ್ತು ಬ್ಯಾಂಕಿಂಗ್ ವಲಯದಲ್ಲಿ ತೀರುವಳಿಯನ್ನು ಪರಿಣಾಮಕಾರಿ, ಸುರಕ್ಷಿತ, ಆರ್ಥಿಕ, ವಿಶ್ವಾಸಾರ್ಹ ಮತ್ತು ನವೀನ ವ್ಯವಸ್ಥೆಯ ಸೌಲಭ್ಯವನ್ನು ಉತ್ತೇಜಿಸಲು ಮತ್ತು ಪ್ರಸ್ತುತ ಕಾಗದ ಆಧಾರಿತ ನಿಧಿ ವರ್ಗಾವಣೆ ಮತ್ತು ತೀರುವಳಿ ವ್ಯವಸ್ಥೆಯ ಒತ್ತಡದಿಂದ ಮುಕ್ತಿ ಪಡೆಯಲು ಇದನ್ನು ಆರಂಭಿಸಲಾಗಿದೆ.

ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (ಎನ್ ಎ ಸಿ ಹೆಚ್)

ಕಡಿಮೆ ಮೌಲ್ಯದ ವಹಿವಾಟುಗಳನ್ನು ಹೆಚ್ಚಿನ ದರದಲ್ಲಿ ಒಳಗೊಂಡಿರುವ ಅಂತರಬ್ಯಾಂಕ್ ವಹಿವಾಟುಗಳ ಬೃಹತ್ ಹೊರೆಯನ್ನು ಬೆಂಬಲಿಸುವ ಮೂಲ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (ಎನ್ ಎ ಸಿ ಹೆಚ್) ಪರಿಚಯಿಸಲಾಗಿದೆ ಮತ್ತು ಕಾರ್ಯ ನಿರ್ವಹಿಸಲಾಗುತ್ತಿದೆ. ಅಂತಹ ಕಡಿಮೆ ಮೌಲ್ಯದ ವಹಿವಾಟುಗಳು ಹೆಚ್ಚಾಗಿ ಪುನರಾವರ್ತಿತ ಸ್ವರೂಪದಲ್ಲಿರುತ್ತವೆ. ಎನ್ ಎ ಸಿ ಐ ಸೇವೆಯ ಮೂಲಕ ಅಂತಹ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಎನ್ ಎ ಸಿ ಹೆಚ್ ವೇಗ ಮತ್ತು ಅನುಕೂಲಕರ ಮಾರ್ಗವನ್ನು ಸುಗಮಗೊಳಿಸುತ್ತದೆ. ಇದು ಸರಳೀಕೃತ ನೋಂದಣಿ ಪ್ರಕ್ರಿಯೆಯನ್ನು ಹೊಂದಿದೆ, ಬಹು ದಿನದೊಳಗೆ ಅವಧಿಗಳು ಮತ್ತು ಪ್ರಮಾಣೀಕೃತ ಆದೇಶ ರೂಪ ಮತ್ತು ಆದೇಶ ನಿರ್ವಹಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.

ಎನ್ ಎ ಸಿ ಹೆಚ್ ಅಡಿಯಲ್ಲಿ ಗ್ರಾಹಕರು ತಮ್ಮ ಖಾತೆಗಳನ್ನು ಡೆಬಿಟ್ ಮಾಡಲು ಮ್ಯಾಂಡೇಟ್‌ಗಳನ್ನು ಸಾಲದಾತ/ಸೇವಾ ಪೂರೈಕೆದಾರರ ಕಡೆಯಿಂದ ಈಗಾಗಲೇ ಸಲ್ಲಿಸಿರುವುದರಿಂದ, ಪ್ರಸ್ತುತ ಬ್ಯಾಂಕಿನಿಂದ ಇಸಿಎಸ್/ಎನ್ ಎ ಸಿ ಹೆಚ್ ಕ್ಲಿಯರಿಂಗ್ ಮೂಲಕ ಸ್ವೀಕರಿಸಿದ ಡೆಬಿಟ್ ಅನ್ನು ಗೌರವಿಸಲು ತಮ್ಮ ಬ್ಯಾಂಕ್‌ಗೆ OR ಬ್ಯಾಂಕಿಗೆ ಕಡ್ಡಾಯ/ಅಧಿಕಾರ ನೀಡಬೇಕಾಗಿಲ್ಲ.

ವಾಸ್ತವ ಸಮಯದ ಒಟ್ಟು ನಿರ್ಧರಣೆ (ಆರ್ ಟಿ ಐ ಎಸ್)

ಆರ್ ಟಿ ಜಿ ಎಸ್ ಎನ್ನುವುದು ನಿಧಿ ವರ್ಗಾವಣೆಯ ತಂತ್ರಜ್ಞಾನವಾಗಿದ್ದು, ಇದರಲ್ಲಿ ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ವಾಸ್ತವ ಸಮಯದಲ್ಲಿ ಹಾಗೂ ಒಟ್ಟು ಆಧಾರದಲ್ಲಿ ನಗದು ವರ್ಗಾವಣೆ ನಡೆಸಬಹುದು. ಇದು ಬ್ಯಾಂಕಿಂಗ್ ವಾಹಿನಿಯ ಮೂಲಕ ಅತ್ಯಂತ ತೀವ್ರವಾಗಿ ನಡೆಸಬಹುದಾದ ನಗದು ವರ್ಗಾವಣೆ ವ್ಯವಸ್ಥೆಯಾಗಿದೆ. ವಾಸ್ತವ ಸಮಯದಲ್ಲಿ ನಿರ್ಧರಣೆ ಎಂದರೆ ಪಾವತಿ ವಹಿವಾಟು ಯಾವುದೇ ನಿರೀಕ್ಷಣಾ ಅವಧಿಗೆ ಒಳಪಟ್ಟಿರುವುದಿಲ್ಲ. ವಹಿವಾಟುಗಳನ್ನು ಸಾಧ್ಯವಾದಷ್ಟು ತೀವ್ರವೇ ಪ್ರಕ್ರಿಯೆಗೊಳಪಡಿಸಲಾಗುತ್ತದೆ. ಒಟ್ಟು ನಿರ್ಧರಣೆ ಎಂದರೆ ಇತರೆ ವಹಿವಾಟುಗಳೊಂದಿಗೆ ಮಿಶ್ರ ಮಾಡದೇ ಒಂದಾದ ನಂತರ ಒಂದು ಎನ್ನುವ ಆಧಾರದ ಮೇಲೆ ವಹಿವಾಟುಗಳನ್ನು ನಿರ್ಧರಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಪುಸ್ತಕಗಳಲ್ಲಿ ನಗದು ವರ್ಗಾವಣೆ ನಡೆಯುತ್ತದೆ ಎಂದು ಪರಿಗಣಿಸಿದರೆ, ಪಾವತಿಯನ್ನು ಅಂತಿಮ ಮತ್ತು ಮಾರ್ಪಡಿಸಲಾಗದ್ದು ಎಂದು ಪರಿಗಣಿಸಲಾಗುತ್ತದೆ. ಆರ್ ಟಿ ಜಿ ಎಸ್ ಬಳಸಿ, ಗ್ರಾಹಕರು ರೂ. 2 ಲಕ್ಷ ಮತ್ತು ಮೇಲ್ಪಟ್ಟ ಮೊಬಲಗನ್ನು ಯಾವುದೇ ಭಾಗವಹಿಸಿರುವ ಬ್ಯಾಂಕ್ ಶಾಖೆಗಳಿಗೆ ನಿಧಿ ವರ್ಗಾವಣೆ ಮಾಡಬಹುದು.

ಗ್ರಾಹಕರ ಖಾತೆಯ ರಹಸ್ಯಗಳು

ಬ್ಯಾಂಕ್ ಗ್ರಾಹಕರ ಖಾತೆಯ ಕುರಿತಾದ ಯಾವುದೇ ವಿವರಗಳು/ವಿಷಯಗಳನ್ನು ಮೂರನೆಯ ವ್ಯಕ್ತಿಗೆ ಅಥವಾ ಗ್ರಾಹಕನಿಂದ ಅನುಮೋದಿಸಲ್ಪಟ್ಟ ಅಥವಾ ಸೂಚಿಸಲ್ಪಟ್ಟ ವ್ಯಕ್ತಿಯ ಹೊರತಾಗಿ ಇತರರಿಗೆ ಬಹಿರಂಗ ಪಡಿಸುವುದಿಲ್ಲ. ಆದಾಗ್ಯೂ, ಇದಕ್ಕೆ ಕೆಲವು ವಿನಾಯಿತಿಗಳಿದ್ದು ಅವುಗಳೆಂದರೆ ಕಾನೂನಿನ ಒತ್ತಾಯದ ಅಡಿಯಲ್ಲಿ ಮಾಹಿತಿ ಬಹಿರಂಗ, ಇದರಲ್ಲಿ ಬ್ಯಾಂಕ್‌ನ ಹಿತಾಸಕ್ತಿಯ ಮೇರೆಗೆ ಗ್ರಾಹಕನ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿರುತ್ತದೆ.

ಮೃತನ ಠೇವಣಿ ಖಾತೆಯಲ್ಲಿನ ಬಾಕಿ ನಿರ್ಧರಣೆ

- ಠೇವಣಿದಾರ ಬ್ಯಾಂಕ್‌ನೊಂದಿಗೆ ನಾಮನಿರ್ದೇಶನ ನೋಂದಾಯಿಸಿದ್ದಲ್ಲಿ:- ಮೃತ ಠೇವಣಿದಾರನ ಖಾತೆಯಲ್ಲಿ ಹೆಚ್ಚುವರಿ ಶಿಲ್ಕು ಇದ್ದಲ್ಲಿ, ಅದನ್ನು ಬ್ಯಾಂಕ್ ನಾಮಿನಿಯ ಗುರುತು ಇತ್ಯಾದಿಯ ಕುರಿತು ತೃಪ್ತಿಕರವೆಂದು ಕಂಡುಬಂದಲ್ಲಿ ನಾಮಿನಿಯ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ/ಪಾವತಿಸುತ್ತದೆ.
- ಮೇಲಿನ ಪ್ರಕ್ರಿಯೆ ಜಂಟಿ ಖಾತೆಗೂ ಅನ್ವಯವಾಗುತ್ತಿದ್ದು ಇದರಲ್ಲಿ ನಾಮನಿರ್ದೇಶನವನ್ನು ಬ್ಯಾಂಕ್‌ನೊಂದಿಗೆ ನೋಂದಾಯಿಸಿರಬೇಕು.

- ಜಂಟಿ ರೇವಣಿ ಖಾತೆಯಲ್ಲಿ ಒಬ್ಬ ಜಂಟಿ ಖಾತೆದಾರ ಮರಣ ಹೊಂದಿದಲ್ಲಿ ಬ್ಯಾಂಕ್ ಕಾನೂನುಬದ್ಧ ಹಕ್ಕು ಹೊಂದಿರುವ ವ್ಯಕ್ತಿಗಳಿಗೆ ಮತ್ತು ಜೀವಿತ ರೇವಣಿದಾರ(ರು)ರಿಗೆ ಜಂಟಿಯಾಗಿ ಪಾವತಿ ಮಾಡುವ ಅಗತ್ಯವಿದೆ. ಅದಾಗ್ಯೂ, ಜಂಟಿ ಖಾತೆದಾರರು ಒಬ್ಬರು ಅಥವಾ ಜೀವಿತ ವ್ಯಕ್ತಿ, ಮೊದಲ/ಅಂತಿಮ ಅಥವಾ ಜೀವಿತ ವ್ಯಕ್ತಿ, ಜೀವಿಸಿರುವ ಯಾರಾದರೂ ವ್ಯಕ್ತಿ ಅಥವಾ ಜೀವಿತ ವ್ಯಕ್ತಿ ಇತ್ಯಾದಿಗಳಂತಹ ವಿಧಾನದಲ್ಲಿ ಖಾತೆಯಲ್ಲಿನ ಶಿಲ್ಕು ವಿಲೇವಾರಿಗೆ ಆದೇಶ ನೀಡಿರಬೇಕು; ಪಾವತಿಯನ್ನು ಮರಣ ಹೊಂದಿದ ವ್ಯಕ್ತಿಯ ಕಾನೂನುಬದ್ಧ ಹಕ್ಕುದಾರನಿಂದ ಕಾನೂನು ಪತ್ರಗಳನ್ನು ಪೂರ್ಣಗೊಳಿಸಲು ವಿಳಂಬವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಆದೇಶದ ಪ್ರಕಾರ ಮಾಡಲಾಗುವುದು.
- ನಾಮನಿರ್ದೇಶನದ ಅನುಪಸ್ಥಿತಿಯಲ್ಲಿ ಮತ್ತು ಬ್ಯಾಂಕ್‌ಗೆ ಸಂದೇಹಕ್ಕೆ ಸಕಾರಣಗಳಿದ್ದಲ್ಲಿ ಅಥವಾ ಹಕ್ಕುದಾರರ ನಡುವೆ ಯಾವುದೇ ಸಂಘರ್ಷಗಳಿರದಿದ್ದಲ್ಲಿ, ಮತ್ತು ಎಲ್ಲಾ ಕಾನೂನುಬದ್ಧ ಹಕ್ಕುದಾರರಿಂದ ಅಥವಾ ಕಾನೂನುಬದ್ಧ ಹಕ್ಕುದಾರನಿಂದ ನಿಯೋಗ ಹೊಂದಿದ ವ್ಯಕ್ತಿಗೆ ಕಾಲಕಾಲಕ್ಕೆ ಬ್ಯಾಂಕ್ ಸಮಿತಿಯಿಂದ ಅನುಮೋದಿಸಲ್ಪಡುವ ಪರಿಮಿತಿಗೆ ಕಾನೂನು ದಾಖಲಾತಿಗಳಿಗೆ ಒತ್ತಾಯಿಸದೇ ಬ್ಯಾಂಕ್ ಜಂಟಿ ಅರ್ಜಿಗೆ ವ್ಯತಿರಿಕ್ತವಾಗಿ ಮೃತ ವ್ಯಕ್ತಿಯ ಖಾತೆಗೆ ಹೆಚ್ಚುವರಿ ಮೊಬಲಗನ್ನು ಪಾವತಿಸುತ್ತದೆ. ಇದು ಕಾನೂನಿನ ಅನುಸರಣೆಗಳನ್ನು ಪೂರ್ಣಗೊಳಿಸುವಲ್ಲಿ ಯಾವುದೇ ವಿಳಂಬವಾದಲ್ಲಿ ರೇವಣಿದಾರರು ಒತ್ತಾಯಿಸುವುದಿಲ್ಲವೆಂದು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ.
- ಮೃತನ ಖಾತೆಯಲ್ಲಿ ಸ್ಥಿರ ರೇವಣಿಯ ಮೇಲೆ ಪಾವತಿಸಲಾಗುವ ಬಡ್ಡಿ

ರೇವಣಿಯ ಪೂರ್ಣಾವಧಿಯ ದಿನಾಂಕದ ಮೊದಲೇ ರೇವಣಿದಾರ ಮರಣ ಹೊಂದಿದಲ್ಲಿ ಮತ್ತು ರೇವಣಿ ಮಾಡಲಾದ ಮೊಬಲಗಿಗೆ ಪೂರ್ಣಾವಧಿಯ ನಂತರ ಹಕ್ಕುಬಾಧ್ಯತೆ ಪ್ರದರ್ಶಿಸಿದಲ್ಲಿ ಬ್ಯಾಂಕ್ ಪೂರ್ಣಾವಧಿಯ ದಿನಾಂಕದವರೆಗೆ ಒಪ್ಪಿತ ದರದಲ್ಲಿ ಬಡ್ಡಿ ಪಾವತಿಸುತ್ತದೆ. ಪೂರ್ಣಾವಧಿಯ ದಿನಾಂಕದಿಂದ ಪಾವತಿಯ ದಿನಾಂಕದವರೆಗೂ, ಬ್ಯಾಂಕ್ ಪೂರ್ಣಾವಧಿಯ ದಿನಾಂಕದಂದು ಅನ್ವಯವಾಗುವ ದರದಲ್ಲಿ ಸರಳ ಬಡ್ಡಿಯನ್ನು ನೀಡಬೇಕಾಗುತ್ತದೆ, ಇದು ಪೂರ್ಣಾವಧಿಯ ದಿನಾಂಕದಾಚೆಗೆ ಬ್ಯಾಂಕ್‌ನಲ್ಲಿ ರೇವಣಿ ಉಳಿದ ಅವಧಿಗೆ ಅನ್ವಯಿಸುತ್ತದೆ; ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ನಿಯಮಕ್ಕೆ ಬದ್ಧವಾಗಿರುತ್ತದೆ.

ಅದಾಗ್ಯೂ, ರೇವಣಿ ಪೂರ್ಣಾವಧಿ ದಿನಾಂಕದ ನಂತರ ರೇವಣಿದಾರ ಮರಣಿಸಿದಲ್ಲಿ ಬ್ಯಾಂಕ್ ಪೂರ್ಣಾವಧಿಯ ದಿನಾಂಕದಿಂದ ಪಾವತಿಯ ದಿನಾಂಕದವರೆಗೆ ಪೂರ್ಣಾವಧಿಯ ದಿನಾಂಕದಂದು ಅಸ್ತಿತ್ವದಲ್ಲಿದ್ದ ಉಳಿತಾಯ ರೇವಣಿಯ ದರದಲ್ಲಿ ಬಡ್ಡಿ ಪಾವತಿಸುತ್ತದೆ.

ರೇವಣಿಗಳಿಗೆ ವಿಮಾರಕ್ಷೆ

ಬ್ಯಾಂಕ್‌ನ ರೇವಣಿಗಳು ಡೆಪಾಸಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾದಿಂದ (DICGC) ನೀಡಲಾಗುವ ವಿಮಾ ಯೋಜನೆಯ ಅಡಿಯಲ್ಲಿ ರಕ್ಷೆಯನ್ನು ಹೊಂದಿದ್ದು, ಇದು ಡಿ ಐ ಸಿ ಜಿ ಸಿ ಯಿಂದ ನೀಡಲಾಗಿರುವ ಕೆಲವು ನಿಯಮ ಮತ್ತು ನಿಬಂಧನೆಗಳಿಗೆ ಒಳಪಟ್ಟಿದೆ.

- ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶೀ ಬ್ಯಾಂಕ್‌ಗಳ ಶಾಖೆಗಳನ್ನೂ ಒಳಗೊಂಡಂತೆ, ಸ್ಥಳೀಯ ಬ್ಯಾಂಕ್‌ಗಳು, ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಂತಹ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು ಡೆಪಾಸಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿ ಐ ಸಿ ಜಿ ಸಿ) ಯಿಂದ ವಿಮಾರಕ್ಷೆಯನ್ನು ಹೊಂದಿವೆ.
- ಡಿ ಐ ಸಿ ಜಿ ಸಿ ಉಳಿತಾಯ, ನಿಶ್ಚಿತ, ಚಾಲ್ತಿ ಇತ್ಯಾದಿ ಎಲ್ಲಾ ರೇವಣಿಗಳಿಗೂ ವಿಮೆ ನೀಡುತ್ತದೆ.
- ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿಡಲಾದ ರೇವಣಿಗಳು ಬ್ಯಾಂಕ್ ಪರವಾನಗಿಯ ಲಿಕ್ವಿಡೇಶನ್/ರದ್ದತಿಯ ದಿನಾಂಕದಂದು ಅಥವಾ ಅಳವಡಿಕೆ/ವಿಲೀನ/ಪುನಾರಚನೆಯ ಯೋಜನೆ ಜಾರಿಯಾದ ದಿನಾಂಕದಂದು ಅಸಲು ಮತ್ತು ಬಡ್ಡಿ ಮೊಬಲಗುಗಳೆರಡೂ ಗರಿಷ್ಠ ರೂ. 5,00,000 (ಐದು ಲಕ್ಷ ರೂಪಾಯಿಗಳು ಮಾತ್ರ) ಆತ/ಆಕೆಯಿಂದ ಒಂದೇ ಹಕ್ಕು ಮತ್ತು ಒಂದೇ ಸಾಮರ್ಥ್ಯವನ್ನು ಹೊಂದಿರಬೇಕು.
- ಡಿ ಐ ಸಿ ಜಿ ಸಿ ವಿಮೆಯ ಅಸಲು ಮತ್ತು ಬಡ್ಡಿ ಗರಿಷ್ಠ ಮೊಬಲಗು ರೂ. 5 ಲಕ್ಷ ಹೊಂದಿರಬೇಕು ಉದಾ: ವ್ಯಕ್ತಿಯೊಬ್ಬ ಖಾತೆಯಲ್ಲಿ ಅಸಲು ಮೊಬಲಗು ರೂ. 4,95,000 ಹೊಂದಿದ್ದಲ್ಲಿ ಮತ್ತು ಸಂಚಿತ ಬಡ್ಡಿ ರೂ. 4,000 ಆಗಿದ್ದಲ್ಲಿ ಡಿ ಐ ಸಿ ಜಿ ಸಿ ಯಿಂದ ನೀಡಲಾಗುವ ಒಟ್ಟು ಮೊಬಲಗು ರೂ. 4,99,000 ಆಗುತ್ತದೆ. ಅದಾಗ್ಯೂ, ಖಾತೆಯಲ್ಲಿ ಅಸಲು ಮೊಬಲಗು ರೂ. 5 ಲಕ್ಷ ಆಗಿದ್ದಲ್ಲಿ; ಆಗ ಸಂಚಿತ ಬಡ್ಡಿಯ ಮೇಲೆ ವಿಮೆ ನೀಡಲಾಗುವುದಿಲ್ಲ; ಅದು ಬಡ್ಡಿ ಎನ್ನುವ ಕಾರಣದಿಂದಲ್ಲ, ಆದರೆ ಅದು ವಿಮಾ ಮಿತಿಯ ಮೊಬಲಗಾದ ರೂ. 5 ಲಕ್ಷದ ಮೊಬಲಗು ಆಗಿರುತ್ತದೆ.
- ಒಂದೇ ವಿಧದ ಮಾಲೀಕತ್ವದಲ್ಲಿ ಒಂದೇ ಬ್ಯಾಂಕ್ ನಲ್ಲಿಡಲಾದ ಎಲ್ಲಾ ನಿಧಿಗಳನ್ನೂ ರೇವಣಿ ಬಡ್ಡಿ ನಿರ್ಧರಿಸುವ ಮೊದಲು ಒಟ್ಟುಗೂಡಿಸಲಾಗುತ್ತದೆ. ನಿಧಿಯು ವಿವಿಧ ಮಾಲೀಕತ್ವದಲ್ಲಿದ್ದರೆ, ಅಥವಾ ಪ್ರತ್ಯೇಕ ಬ್ಯಾಂಕ್‌ಗಳಲ್ಲಿ ರೇವಣಿಯಾಗಿದ್ದರೆ, ಆಗ ಅದನ್ನು ಪ್ರತ್ಯೇಕವಾಗಿ ವಿಮೆ ಮಾಡಲಾಗುವುದು. ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ರೇವಣಿ ಹೊಂದಿದ್ದರೆ, ರೇವಣಿ ವಿಮಾ ರಕ್ಷೆ ಪರಿಮಿತಿಯು ಪ್ರತಿ ಬ್ಯಾಂಕ್‌ನ ರೇವಣಿಗೆ ಪ್ರತ್ಯೇಕವಾಗಿ ಅನ್ವಯವಾಗುತ್ತದೆ.
- ವ್ಯಕ್ತಿಯೊಬ್ಬ ಬ್ಯಾಂಕ್‌ನ ಒಂದು ಅಥವಾ ಹೆಚ್ಚು ಶಾಖೆಯಲ್ಲಿ ಒಂದು ರೇವಣಿ ಖಾತೆಯನ್ನು ಹೊಂದಿದ್ದಲ್ಲಿ ಉದಾ: ಮಿ. X ಒಂದು ಅಥವಾ ಹೆಚ್ಚು ಉಳಿತಾಯ/ಚಾಲ್ತಿ ಖಾತೆಯನ್ನು ತೆರೆದಿದ್ದು ಮತ್ತು ಒಂದು ಅಥವಾ ಹೆಚ್ಚು ನಿಶ್ಚಿತ/ಆವರ್ತನ ರೇವಣಿ ಖಾತೆ ಇತ್ಯಾದಿ ಹೊಂದಿದ್ದಲ್ಲಿ ಇವೆಲ್ಲವನ್ನೂ ಒಂದೇ ಸಾಮರ್ಥ್ಯ ಮತ್ತು ಒಂದೇ ಹಕ್ಕಿನಲ್ಲಿಡಲಾದ ಖಾತೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಎಲ್ಲಾ ಖಾತೆಗಳಲ್ಲಿನ ಶಿಲ್ಕು ಸರಾಸರಿಯಾಗಿದ್ದು ವಿಮಾ ರಕ್ಷೆ ಗರಿಷ್ಠ ರೂ. 5 ಲಕ್ಷದವರೆಗೆ ಲಭ್ಯವಿರುತ್ತದೆ. ಮಿ. X ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಸ್ಥೆಯೊಂದರ ಪಾಲುದಾರನಾಗಿ ಅಥವಾ ಅಪ್ರಾಪ್ತನ ಪಾಲಕನಾಗಿ ಅಥವಾ ಕಂಪನಿಯ ನಿರ್ದೇಶಕನಾಗಿ ಅಥವಾ ಟ್ರಸ್ಟಿನ ಟ್ರಸ್ಟಿಯಾಗಿ ಅಥವಾ ಆತನ ಪತ್ನಿ ಮಿಸೆಸ್ Y ನೊಂದಿಗೆ ಜಂಟಿ ಖಾತೆದಾರನಾಗಿ, ಬ್ಯಾಂಕ್‌ನ ಒಂದು ಅಥವಾ ಹೆಚ್ಚು ಶಾಖೆಯಲ್ಲಿ ಇತರ ರೇವಣಿ ಖಾತೆಗಳನ್ನು ಹೊಂದಿದ್ದರೆ, ಅಂತಹ ಖಾತೆಗಳನ್ನು ವಿವಿಧ ಸಾಮರ್ಥ್ಯ ಮತ್ತು ವಿವಿಧ ಹಕ್ಕಿನಲ್ಲಿಡಲಾದ ಖಾತೆ ಎಂದು ಪರಿಗಣಿಸಲಾಗುತ್ತದೆ. ಅದರ ಪ್ರಕಾರವಾಗಿ, ಇಂತಹ ಖಾತೆಗಳು ಸಹ ರೂ. 5 ಲಕ್ಷದ ವಿಮಾ ರಕ್ಷೆಯನ್ನು ಪ್ರತ್ಯೇಕವಾಗಿ ಪಡೆಯಬಹುದಾಗಿದೆ.
- ಮಾಲೀಕತ್ವಕ್ಕೆ ಸಂಬಂಧಿಸಿದ ಹೆಸರಿನಲ್ಲಿಡಲಾದ ಖಾತೆಯಲ್ಲಿ ರೇವಣಿದಾರ ಏಕಮೇವ ಮಾಲೀಕನಾಗಿರುತ್ತಾನೆ ಹಾಗೂ ಆತನ ವೈಯಕ್ತಿಕ ಸಾಮರ್ಥ್ಯದಲ್ಲಿಡಲಾದ ರೇವಣಿಯ ಮೊಬಲಗು ಸರಾಸರಿಯಾಗಿದ್ದು ಆತ ಗರಿಷ್ಠ ರೂ. 5 ಲಕ್ಷದವರೆಗಿನ ವಿಮಾ ರಕ್ಷೆ ಪಡೆಯಬಹುದಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.dicgc.org.in ಗೆ ಭೇಟಿ ನೀಡಿ.

ನಿಷ್ಕ್ರಿಯ ಖಾತೆಗಳು

24 ತಿಂಗಳ ನಿರಂತರ ಅವಧಿಗೆ 'ಗ್ರಾಹಕ ಪ್ರೈರಿತ' ವಹಿವಾಟುಗಳನ್ನು (ಕ್ರೆಡಿಟ್ ಬಡ್ಡಿ ಡೆಬಿಟ್ ಬಡ್ಡಿಯಂತಹ ವ್ಯವಸ್ಥೆಯಿಂದ ರಚಿತವಾದ ವಹಿವಾಟುಗಳನ್ನು ಹೊರತುಪಡಿಸಿ) ಪ್ರಾರಂಭಿಸಿದ ಖಾತೆಗಳನ್ನು ನಿಷ್ಕ್ರಿಯ ಖಾತೆ ಎಂದು ಗುರುತಿಸಲಾಗುತ್ತದೆ. ಅಂತಹ ಖಾತೆಯ ಸ್ಥಿತಿಯು ನಿಷ್ಕ್ರಿಯ ಖಾತೆಯಿಂದ ಸಕ್ರಿಯ ಮಾತ್ರ ಗ್ರಾಹಕ ವಿನಂತಿಯ ಆಧಾರದ ಮೇಲೆ ಗುರುತಿಸಿ ಪುರಾವೆ, ವಿಳಾಸ ಪುರಾವೆ ಮತ್ತು ಇತ್ತೀಚಿನ ಛಾಯಾಚಿತ್ರದೊಂದಿಗೆ ಬದಲಾಗುತ್ತದೆ. ಎಟಿಎಂ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಮುಂತಾದ ಅನುಕೂಲಕರ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ವಹಿವಾಟುಗಳನ್ನು ಖಾತೆ ನಿಷ್ಕ್ರಿಯವಾಗುವವರೆಗೆ ಬ್ಯಾಂಕ್ ಅನುಮತಿಸುವುದಿಲ್ಲ.

ಸುರಕ್ಷಾ ರೇವಣಿ ಲಾಕರ್‌ಗಳು

ಈ ಸೌಲಭ್ಯವನ್ನು ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಹಾಗೂ ಈ ಸೌಲಭ್ಯವನ್ನು ನೀಡುವಲ್ಲಿ ನೀಡಲಾಗುತ್ತದೆ, ಸುರಕ್ಷಾ ರೇವಣಿ ವಾಲ್ಟ್ ನೀಡುವಿಕೆ ಲಭ್ಯತೆ ಮತ್ತು ಸೇವೆಗೆ ಹೊಂದಿಕೊಂಡ ಇತರೆ ನಿಯಮ ಮತ್ತು ನಿಬಂಧನೆಗಳ ಅನುಸರಣೆಗೆ ಒಳಪಟ್ಟಿದೆ. ಸುರಕ್ಷಿತ ರೇವಣಿ ಲಾಕರ್‌ಗಳನ್ನು ಒಬ್ಬ ವ್ಯಕ್ತಿ (ಅಪ್ರಾಪ್ತ ವಯಸ್ಸಿನಲ್ಲದ) ಒಬ್ಬ ವ್ಯಕ್ತಿ ಅಥವಾ ಇನ್ನೊಬ್ಬ ವ್ಯಕ್ತಿ/ವ್ಯಕ್ತಿ(ಗಳೊಂದಿಗೆ) ಜಂಟಿಯಾಗಿ ಮತ್ತು ಹೆಚ್ ಯು ಎಫ್ ಗಳು, ಸಂಸ್ಥೆಗಳು, ಸೀಮಿತ ಕಂಪನಿಗಳು, ಸಂಘಗಳು, ಸಂಘಗಳು, ಟ್ರಸ್ಟ್‌ಗಳು ಮುಂತಾದ ವ್ಯಕ್ತೀತರ ಸಂಸ್ಥೆಗಳಿಂದ ಬಾಡಿಗೆಗೆ ಪಡೆಯಬಹುದು. ಲಾಕರ್‌ಗಳನ್ನು ಒಂಟಿಯಾಗಿ ಅಥವಾ ಜಂಟಿಯಾಗಿ ಹೊಂದಿರುವ ವ್ಯಕ್ತಿ/ವ್ಯಕ್ತಿಗಳಿಗೆ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ. ನಾಮನಿರ್ದೇಶನವಿಲ್ಲದೆ ಏಕೈಕ ಲಾಕರ್-ಬಾಡಿಗೆದಾರರ ಮರಣದ ಸಂದರ್ಭದಲ್ಲಿ ಆದರೆ ಪರೀಕ್ಷಾರ್ಥ ಉಯಿಲು ಲಭ್ಯವಿದ್ದರೆ; ಕಾರ್ಯನಿರ್ವಾಹಕ/ನಿರ್ವಾಹಕರಿಗೆ ಪ್ರವೇಶ ನೀಡಲಾಗುತ್ತದೆ.

ದೂರುಗಳು ಮತ್ತು ಕುಂದುಕೊರತೆಗಳು

ಬ್ಯಾಂಕ್‌ನಿಂದ ನೀಡಲ್ಪಡುವ ಯಾವುದೇ ಸೇವೆಗೆ ಸಂಬಂಧಿಸಿದಂತೆ ಗ್ರಾಹಕರು ದೂರು/ಕುಂದುಕೊರತೆಗಳನ್ನು ಹೊಂದಿದ್ದಲ್ಲಿ, ಗ್ರಾಹಕರ ದೂರು/ಕುಂದುಕೊರತೆಗಳನ್ನು ನಿರ್ವಹಿಸಲು ಬ್ಯಾಂಕ್‌ನಿಂದ ನಿರ್ದೇಶಿಸಲ್ಪಟ್ಟ ಪ್ರಾಧಿಕಾರ(ಗಳು)ವನ್ನು ಸಂಧಿಸುವ ಹಕ್ಕನ್ನು ಗ್ರಾಹಕನು ಹೊಂದಿರುತ್ತಾನೆ. ದೂರು/ಕುಂದುಕೊರತೆ ನಿವಾರಣೆಯ ವಿವರಗಳು ಮತ್ತು ತಂತ್ರಜ್ಞಾನಗಳನ್ನು ಶಾಖೆಯ ಪ್ರದೇಶದಲ್ಲಿ /ಬ್ಯಾಂಕ್‌ನ ವೆಬ್ ಸೈಟ್‌ನಲ್ಲಿ ಪ್ರದರ್ಶಿಸಲಾಗಿರುತ್ತದೆ. ಶಾಖೆಯ ಅಧಿಕಾರಿಗಳು ದೂರು ದಾಖಲಿಸುವ ಪ್ರಕ್ರಿಯೆಯ ಕುರಿತಾದ ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡುತ್ತಾರೆ. ಗ್ರಾಹಕ ದೂರು ನೀಡಿದ 30 ದಿನಗಳೊಳಗಾಗಿ ಬ್ಯಾಂಕ್‌ನಿಂದ ಆತ/ಆಕೆಗೆ ತೃಪ್ತಿಕರ ಪ್ರತಿಕ್ರಿಯೆ ಲಭ್ಯವಾಗದಿದ್ದಲ್ಲಿ, ಆತ/ಆಕೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೇಮಿಸಲ್ಪಟ್ಟ ಬ್ಯಾಂಕಿಂಗ್ ಓಂಬುಡ್ಸ್‌ಮನ್ ಸಂಧಿಸುವ ಹಕ್ಕನ್ನು ಹೊಂದಿರುತ್ತಾನೆ/ಳೆ.

ಚೆಕ್ ಡ್ರಾಪ್ ಬಾಕ್ಸ್ ಮತ್ತು ಚೆಕ್‌ಗಳ ಸ್ವೀಕೃತಿ

ಚೆಕ್ ಡ್ರಾಪ್ ಬಾಕ್ಸ್ ಸೌಲಭ್ಯ ಲಭ್ಯವಿಲ್ಲದಿದ್ದರೂ ಬ್ಯಾಂಕ್‌ನ ಕೌಂಟರ್‌ಗಳಲ್ಲಿ ರೇವಣಿಗಾಗಿ ನೀಡಲಾದ ಎಲ್ಲಾ ಚೆಕ್‌ಗಳಿಗೆ ಗ್ರಾಹಕ ಕೇಳಿದಾಗ ಸ್ವೀಕೃತಿಯನ್ನು ನೀಡುತ್ತದೆ. ಶಾಖೆಯ ಎಟಿಎಂ ಡ್ರಾಪ್ ಬಾಕ್ಸ್‌ಗಳ ಮೇಲೆ ಗ್ರಾಹಕರು ಕೌಂಟರ್‌ನಲ್ಲಿ ಚೆಕ್ ನೀಡಿ, ಪೇ-ಇನ್-ಸ್ಲಿಪ್‌ಗಳ ಮೇಲೆ ಸ್ವೀಕೃತಿ ಪಡೆಯಿರಿ ಎನ್ನುವ ಬರಹವನ್ನು ಹೊಂದಿರುತ್ತದೆ.

ಕರೆ ಮಾಡಬೇಡಿಗಾಗಿ ನೋಂದಣಿ

ಬ್ಯಾಂಕ್ ತನ್ನ ಗ್ರಾಹಕರಿಗಾಗಿ ತನ್ನ ಇತ್ತೀಚಿನ ಉತ್ಪನ್ನಗಳು ಮತ್ತು ಸೇವೆಯ ಕುರಿತು ಮಾಹಿತಿ ಕಳುಹಿಸುತ್ತದೆ. ನಾವು ಇಂತಹ ಮಾಹಿತಿಯನ್ನು ಪತ್ರ, ಈ-ಮೇಲ್ ಅಥವಾ ದೂರವಾಣಿಯ ಮೂಲಕ ಕಳುಹಿಸುತ್ತೇವೆ ಹಾಗೂ ಇದನ್ನು ಈ ಉತ್ಪನ್ನಗಳು ಮತ್ತು ಸೇವೆಗಳು ಆಸಕ್ತಿದಾಯಕ ಹಾಗೂ ಸೌಲಭ್ಯಕರ ಎಂದು ತಿಳಿಯುವವರೆಗೆ ಮಾತ್ರ ಕಳುಹಿಸುತ್ತೇವೆ.

ನಾವು ನಿಮ್ಮ ಖಾಸಗಿ ಬದುಕನ್ನು ಗೌರವಿಸುತ್ತೇವೆ, ಹಾಗೂ ನಿಮ್ಮಲ್ಲಿ ಕೆಲವರು ನಮ್ಮ ಟೆಲಿಮಾರ್ಕೆಟಿಂಗ್ ಚಟುವಟಿಕೆಗಳಿಗಾಗಿ ಫೋನ್ / ಈ-ಮೇಲ್ / ಎಸ್ ಎಂ ಎಸ್ ಮೂಲಕ ಸಂಪರ್ಕಿಸುವುದನ್ನು ಬಯಸುವುದಿಲ್ಲ, ನಿಮಗೆ ಈ ರೀತಿಯಿದ್ದಲ್ಲಿ ನೀವು ನಮ್ಮ ವೆಬ್ ಸೈಟ್‌ನಲ್ಲಿ ಲಭ್ಯವಿರುವ ಕರೆ ಮಾಡಬೇಡಿ ಎನ್ನುವ ಸೇವಾ ಸೌಲಭ್ಯ ಬಳಸಬಹುದು ಅಥವಾ ನಮಗೆ ಬರೆಯಬಹುದು ಅಥವಾ ನಮಗೆ ಕರೆ ಮಾಡಿ, ನೀವು ನಮ್ಮ ಟೆಲಿಮಾರ್ಕೆಟಿಂಗ್ ಪಟ್ಟಿಯಿಂದ ಹೊರಗಿಡಬೇಕಾದ ನಿಮ್ಮ ಫೋನ್ ಸಂಖ್ಯೆ(ಗಳು)ಯನ್ನು ನೋಂದಾಯಿಸಬಹುದು. ನೋಂದಾಯಿಸುವ ಕುರಿತಾದ ನಿಮ್ಮಿಂದ ನೀಡಲಾಗುವ ವಿವರಗಳನ್ನು ಗೌಪ್ಯವಾಗಿಡಲಾಗುವುದು.

ಒಮ್ಮೆ ನೀವು ನೋಂದಾಯಿಸಿದ ನಂತರ:

- ನೋಂದಾಯಿತ ಸಂಖ್ಯೆಗಳಿಗೆ ಬ್ಯಾಂಕ್‌ನಿಂದ ನೀವು ಯಾವುದೇ ಬೇಡದ ಮಾರ್ಕೆಟಿಂಗ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎನ್ನುವುದನ್ನು ತಿಳಿಯಲು ನಾವು ಪ್ರತಿಯೊಂದು ಪ್ರಯತ್ನವನ್ನೂ ಮಾಡುತ್ತೇವೆ.
- ನಮ್ಮ ಟೆಲಿಮಾರ್ಕೆಟಿಂಗ್ ಪಟ್ಟಿಯಿಂದ ನಿರ್ದಿಷ್ಟ ಸಂಖ್ಯೆಗಳನ್ನು ತೆಗೆಯಲು ನಮಗೆ ದಯವಿಟ್ಟು 15 ಕೆಲಸದ ದಿನಗಳ ಸಮಯಾವಕಾಶ ನೀಡಿ.

ಡೆಪಾಸಿಟರಿ ಪಾರ್ಟಿಸಿಪೆಂಟ್ ಸೇವೆಗಳು

ಹೂಡಿಕೆದಾರರ ಬಾರ್ಟರ್ ಅನ್ನು ನೋಡಿ - Kotak.bank.in ನಲ್ಲಿ ಲಭ್ಯವಿರುವ ರೇವಣಿ ಭಾಗವಹಿಸುವವರು -> ಗ್ರಾಹಕ ಸೇವೆ -> ಪ್ರಮುಖ ಮಾಹಿತಿ - ಹೂಡಿಕೆದಾರರ ಸನ್ನದು -> ಡಿಮ್ಯಾಟ್‌ಗೆ ಸಂಬಂಧಿಸಿದ ಧಿಸಿದ ವಿವಿಧ ಸೇವೆಗಳ ವಿವರಗಳನ್ನು ಹೊಂದಿರುವ ರೇವಣಿ ಭಾಗವಹಿಸುವವರು.

ಹಕ್ಕುಸ್ವಾಮ್ಯ ಕೋಟಕ್ ಮಹಿಂದ್ರಾ ಗ್ರೂಪ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.